


0249. 015.

ꦲꦮꦶꦁ ꦲꦮꦶꦁ  
AWIG - AWIG



ꦲꦩꦫꦩꦤ ꦒꦸꦭꦶꦁ ꦏꦁꦶꦁ  
ꦧꦁꦭꦶ

DESA PAKRAMAN GULIANG KANGIN  
BANGLI





ບາງບໍ່ໄດ້ຍາວລື ຫຼັກ ຫາມີນຸ່ງ ນກບລື ທະລູ ດະເລຂື້ນ ມີສູງຊື່ເລີຍ ປຸກູາ ຕະ  
ບຸກິນູລື ອະພິຕິ ອະພິຕິ ງາທະ ບຸກຍຸລື ບາມຕາ ສູ່ຍື ສູ່ຍື ງາທະ ບຸກຍຸລື

Adung patemon bhuwana kalih, larapan santa – Jagadhita, sinanggegh murdhaning prayojana pangeriptaning awig – awig Desa Pakraman ring paseban mami krama desa pakraman.

ປິສາ ມີບຸກິນູລື ມີສູ່ຍື ບຸກຍຸລື ບຸກຍຸລື ບຸກຍຸລື ປຸກູາ ຕະສູ່ຍື ສາມາດ ບຸກຍຸລື  
ອະພິຕິ ບຸກຍຸລື ອະພິຕິ ບຸກຍຸລື ນິຕິ ອະພິຕິ ອະພິຕິ ນິຕິ

Pinaka sepat siku – siku pamatut ; wastu prasida, prayojanan mami kabeh prasama angidep muwah amagehaken kadi linging awig – awig iki.

ປູຮາຍສິ ສັດຮາ  
PRATHAMAS SARGAH  
ບາກລື ນລື ບຸກຍຸລື ງາທະ  
ARAN LAN WEWIDANGAN DESA

ບາບາສິ ກ  
Pawes 1

ກ ງາທະ ບຸກຍຸລື ສິສິ ອະພິຕິ ງາທະ ບຸກຍຸລື ຕຸກຸ່ງ ສະຕິລື  
(1). Desa Pakraman puniki mawasta Desa Pakraman Guliang Kangin.

ກູ ອະພິຕິ ສະສູ່ຍື ບຸກຍຸລື ອະພິຕິ ອະພິຕິ :  
(2). Jebar kakuwub wewidangannya mawates nyatur :

ບ ມີສິ ງາທະ ອະພິຕິ ອະພິຕິ ອະພິຕິ

ha. Sisih wetan Tukad Melangit ;

ລ ມີສິ ສາມາດ ງາທະ ບຸກຍຸລື ຕຸກຸ່ງ ສະຕິລື

na. Sisih kulon Desa Pakraman Guliang Kawan ;

ສ ມີສິ ງາທະ ຕະສູ່ຍື ບຸກຍຸລື ອະພິຕິ ງາທະ ບຸກຍຸລື  
ອະພິຕິ

ca. Sisih lor Banjar Teruna lan Banjar Dadia, Desa Pakraman Tamanbali ;

ກ ມີສິ ສິສິ ຕະສູ່ຍື ບຸກຍຸລື ງາທະ ບຸກຍຸລື ມີສິ ຕຸກຸ່ງ

ra. Sisih kidul Banjar Blahpane Kaja, Desa Pakraman Sidan, Gianyar.

ញា រុយាត បូនីតិ គាបញ្ចក្ខត្តាវា រុយាត ហ្វូមេបិ ក៏រុយាតក្ខេម ថ្ងៃបតិ ភីបុរុយ  
រុយាសិវិថៃ រុយេមរុបន្សិរុរា ៖

(3). Desa puniki kawangun antuk karang desa utawi gebogan krama, turmaning kepah dados petang tempek, luire :

ហា រុយេមរុយាតិ គាត គាបុរុរុ

ha. Tempek Kaja Kauh ;

គា រុយេមរុយាតិ ភីរុយាត្តបុរុរុ

na. Tempek Kelod Kauh ;

សា រុយេមរុយាតិ ភីរុយាត្តកិរុរុ

ca. Tempek Kelod Kangin ;

រា រុយេមរុយាតិ គាត គាតិរុរុ

ra. Tempek Kaja Kangin ;

ឡិឡិយ៉ាតេរុរុ

DWITIYAS SARGAH

បតិបតិស្តុគាបិស្តុគ្រុរុ

PATITIS LAN PAMIKUKUH

ហុហុយា ញា

PAWOS 2

រុយាត បត្រុយាតិ ក្សេប្រៀ គាតិរុរុ តាបត្តិហៃ បតិស្តុគ្រុរុ បិសតាដិ ៖

Desa Pakraman Guliang Kangin ngamanggehang pamikukuh minakadi :

ហា បត្រុទិវា

ha. Pancasila ;

គា ហ្វុត្តិហ្វុត្តិយាដ កាវុនុរុ

na. Undang – Undang Dasar 1945 ;

សា ត្រិ ហិថេ គាតាគ យត្រុយាដ សាត យេតេម ហិគ្រុរុ

ca. Tri Hita Karana manut sada cara Agama Hindu.

ບາງບາສີ ໓  
PAWOS 3

ບຸນີ ບຸນີ ບຸນີ ບຸນີ ບຸນີ ບຸນີ ບຸນີ ບຸນີ ບຸນີ ບຸນີ ບຸນີ

Luwir patitis Desa Pakraman Guliang Kangin :

ບາ ບາ ບາ ບາ ບາ ບາ ບາ ບາ ບາ ບາ

ha. Ngukuhang miwah ngarajegang Agama Hindu ;

ລາ ລາ ລາ ລາ ລາ ລາ ລາ ລາ ລາ ລາ

na. Nginggilang tata prawertine magama ;

ສາ ສາ ສາ ສາ ສາ ສາ ສາ ສາ ສາ ສາ

ca. Ngarajegang kasukertan desa saha Pawongannya sakala lan niskala.

ບຸນີ ບຸນີ ບຸນີ ບຸນີ  
TRITIYAS SARGAH  
ບຸນີ ບຸນີ ບຸນີ ບຸນີ  
SUKERTA TATA PAKRAMAN

ບາ ບາ ບາ ບາ

Palet 1

ບາ ບາ ບາ ບາ

INDIK KRAMA

ບາ ບາ ບາ ບາ

PAWOS 4

ກາ ກາ ກາ ກາ ກາ ກາ ກາ ກາ ກາ ກາ  
ກາ ກາ ກາ ກາ ກາ ກາ ກາ ກາ ກາ ກາ

(1). Sane kabawos Krama desa inggil punika kulawarga sane meagama Hindu saha ngamong karang Desa utawi jumenek ring sawidangan desa ;

ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ  
ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ ຫຼາ

(2). Sajaba punika sinanggeh tamiyu, sane kabinayang dados kalih inggih punika sane magama Hindu, miwah sewosan ring magama Hindu.

ບາງບາວສົງ ໑໑  
**PAWOS 5**

ສຽງ ງຸດທ ບສຽງ ງຸດທິສົງ ຫຼື (ທີ໓) ງຸດທາກວ໌ ະ  
Krama Desa Pakraman wenten 3 (tigang) soroh :

ກາ ສຽງ ຕາບູບຸງ ສຽງບັດຕາ ສາກ ບສຽງ ບັດຕາ ບຕຽບູງ ສາກິ ບັດຕາ ງຸດທ ງຸດທາບາສາກວ  
ບາ ບາ ບັດຕາ ບັດຕາ ບາກ

(1). Krama ngarep, kulawarga sane wed utawi pangrawuh saking warga desa sewosan saha ajeg pawiwahane.

ກາ ສຽງ ອາລຸບຸບຸງ ນິງກາ ະ

(2). Krama tan ngarep, luwire :

ບາ ສານຸ ສົງຕຸ້ນ ບັດຕາ ສາກ ອາລຸບຸບຸງ ງຸດທ ສາກ ບສຽງ ທາວ໌ ອາລຸບຸບຸງ  
ha. Salah sinunggil kulawarga sane tan ngarep ring Desa, sakewanten ring banjar kantun ngarep ;

ຄາ ສຽງ ບຕາກວ ບັດຕາ ບສຽງ ນິງກາ ສຽງ ສາກ ສານຸ ບສຽງ ສານຸ ດາວ໌ ອາລຸບຸບຸງ ນິງກາ  
ka. Krama panyade, inggih punika krama sane sampun lepas ayah kagentos antuk sentanannya ;

ສາ ສຽງ ບຕາກວ ບັດຕາ ບສຽງ ນິງກາ ສຽງ ສາກ ດາວ໌ ອາລຸບຸບຸງ ສຽງ ຕາບູບຸງ ນິງກາ ວິຊຸກ  
ປຸ້ງ ສາກ ອາລຸບຸບຸງ ນິງກາ ອາລຸບຸບຸງ ນິງກາ ດາວ໌  
ca. Krama panyada, inggih punika krama sane ngentos ayah krama ngarep wiyadin tan ngarep tur sane kadadosang sekaa truna – truni ring Banjar.

ກາ ສຽງ ຕາບູບຸງ ສຽງບັດຕາ ຕາບູບຸງ ບັດຕາ ອາລຸບຸບຸງ ນິງກາ ສຽງ ບັດຕາ ອາລຸບຸບຸງ ນິງກາ  
ບັດຕາ ນິງກາ ນິງກາ ນິງກາ

ສຽງ ຕາບູ ບັດຕາ ນິງກາ ນິງກາ ນິງກາ ະ  
(3). Krama balu, kula warga ngarep utawi tan ngarep salah sinunggil lanang utawi istrine lina, wiadin nyapian.

Krama balu inucap kabinayang dados :

- ហា កាប្យ ឧត្តម្យតិ ហិព្រិះ ប្រតិសា កាប្យ សាគ ឧត្តម្យតិ ស័ត្តិក ៗ ហាវា ឧត្តម្យតិ ។  
 ha. Balu makrambian, inggih punika balu sane madue sentana dereng marabian ;  
 គា កាប្យ កាប្យិស្តិ ហិព្រិះ ប្រតិសា កាប្យ សាគ ឧត្តម្យតិ ។  
 na. Balu ngalisting, inggih punika balu sane tanpa sentana.

ហាហាសិ ៤  
 PAWOS 6

កា កាប្យិ ឧត្តម្យតិ ។

(1). Ngawit dados Krama Desa :

- ហា សក្កានិ កាប្យិ ឧត្តម្យតិ ។  
 ha. Sangkaning ngamong karang desa wiadin jenek ring desa ;  
 គា ឧបិបិ ឧត្តម្យតិ ។  
 na. mawiwit pawiwahan

កា ឧត្តម្យតិ ឧត្តម្យតិ ។  
 (2). Panamaya tedun makrama desa manut dresta lan pararem.

ហាហាសិ ៧  
 PAWOS 7

តេតេហិ ឧត្តម្យតិ ។

Tetegenan miwah swadarma Krama Desa :

កា តេតេហិ ឧត្តម្យតិ ។

(1). Tetegenan krama, luwire :

- ហា ក្រម កាប្យិ ឧត្តម្យតិ ។  
 ha. Krama ngarep, keni urunan miwah ayaham mamungkul ;  
 គា ក្រម កាប្យិ ឧត្តម្យតិ ។  
 na. Krama balu, keni ayah manut kawongannya :

កា កាប្យិ ឧត្តម្យតិ ។  
 ។ កាប្យិ ឧត្តម្យតិ ។

l. Balu ngalisting, lanang utawi istri keni ayaham lanang utawi istri kewanten ;

2. Balu makrambian, lanang utawi istri sane madruwe sentana lanang utawi istri sampun mayusa 17 (pitulas) warsa keni ayahnan mamungkul.

(2). Krama Desa Pakraman kadadosang :

ha. Mapuankid utawi tan tedun luwire :

1. Ritakala sungkan ;

2. Matepetin anak sungkan raat ;

3. Madruwe kalayu sekaran ;

4. Sedek wenten ring dura desa.

na. Nyada, mapiteges lepas ngayah, risampun tan mrasidayang makarya ;

ca. Mogpog, ngetut wiadin nutug ayah saha papeson, antuk brana, manut pararem, majeng ring krama Desa sane magenah ring tios Desa ;

ra. Panyeledihi nyada wiadin nyuksukin ayah risampune mayusa 17 (pitulas) warsa.

ບາງຜາສີ ໖  
PAWOS 8

ສາຍທຸກສູນ ທີ່ຍິງ :

Kapatutan krama tamiyu :

໑) ສາຍ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

ha. Krama tamiyu patut madana punia ring desa Pakraman/banjar manut pararem ;

໒) ສາຍ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

na. Krama tamiyu patut polih patias marupa pitulung ring sajeroning katiben pancabaya.

ບາງຜາສີ ໗  
PAWOS 9

໑) ບຸກຄົນ ທີ່ຍິງ ທີ່ຍິງ :

(1). Wusan dados krama Desa, luire :

໑) ສາຍ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

ha. Sangkaning pinunas ngraga, menawi kesah ka dura desa ;

໒) ສາຍ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

na. Kanorayang, duaning sampun tan prasida ngaschin solah maprawerti satata mamurug kecaping awig - awig ;

໓) ບຸກຄົນ ທີ່ຍິງ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

ca. Wusan makrama desa mapiteges taler wusan makrama banjar utawi wusan makrama banjar mapiteges taler wusan makrama desa mangda sampunan kasinaggeh empak ngalanting.

໒) ສີ່ບຸກຄົນ :

(2). Sang wusan mekrama :

໑) ສາຍ ທີ່ຍິງ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ ບາງທຸກສູນ

ha. Tan polih pahpahan druwen desa utawi druwen banjar ;

- ka. ๓๓๑ ๓๓๑ ๓๓๑ ๓๓๑ ๓๓๑ ๓๓๑  
na. Tan polih pasayuban sajeroning ala ayu ;

๓๓๑ ๓๓๑

Palet 2

๓๓๑ ๓๓๑ ๓๓๑ ๓๓๑ ๓๓๑ ๓๓๑

PRAJURU LAN DULUN DESA UTAWI  
PANGLINGSIR DESA

๓๓๑ ๓๓๑ ๓๓๑

PAWOS 10

- ๓๓๑ ๓๓๑ ๓๓๑ ๓๓๑ ๓๓๑ ๓๓๑  
(1). Desa Pakraman Guliang Kaingin kaenter antuk Bandesa utawi Kelian Desa;

- ๓๓๑ ๓๓๑ ๓๓๑ ๓๓๑ ๓๓๑ ๓๓๑  
๓๓๑ ๓๓๑ ๓๓๑ ๓๓๑ ๓๓๑ ๓๓๑  
๓๓๑ ๓๓๑ ๓๓๑ ๓๓๑ ๓๓๑ ๓๓๑

- (2). Banjar utawi tempekan kaenter antuk Klian Banjar utawi Kelian Tempek ;

- ๓๓๑ ๓๓๑ ๓๓๑ ๓๓๑ ๓๓๑  
(3). Bandesa lan Klian Banjar patut :

๓๓๑ ๓๓๑ ๓๓๑ ๓๓๑ ๓๓๑

ha. Mawiwit saking krama ngarep ;

๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑  
๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑  
๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑

na. Kaadegang malarapan antuk pamilihan olih paruman soang - soang nyabran 5  
(limang) warsa utawi manut dresta sanc kamanggehang sajawaning wenten  
parindikan tios tur dados kapilih malih ;

๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑ ๓๓๑

ca. Maduluran piuning ring Pura Desa.

ບາງບາສົງ ກົດໝາຍ  
PAWOS 11

ກາ ກາງຂຽນ ບາງບາສົງ ທີ່ບໍ່ມີ ບາງບາສົງ :

(1). Bandesa utawi Kelian kasanggara antuk :

ບາ ບາງບາສົງ ບາງບາສົງ ບາງບາສົງ ບາງບາສົງ

ha. Patajuh utawi Pangliman pinaka wakilnyane ;

ຄາ ບາງບາສົງ ບາງບາສົງ ບາງບາສົງ

na. Panyarikan pinaka juru surat ;

ສາ ບາງບາສົງ ບາງບາສົງ ບາງບາສົງ

ca. Patengen pinaka pangemong druwen Desa ;

ກາ ບາງບາສົງ ບາງບາສົງ ບາງບາສົງ ບາງບາສົງ ບາງບາສົງ

ra. Kasinoman pinaka juru arah akehnyane manut kawigunannya.

ຕາ ບາງບາສົງ ບາງບາສົງ ບາງບາສົງ ບາງບາສົງ ບາງບາສົງ

(2). Sajeroning ngenterang sukertan niskala Bandesa misinggihang pamangku Kahyangan Desa ;

ຕາ ບາງບາສົງ ບາງບາສົງ ບາງບາສົງ ບາງບາສົງ ບາງບາສົງ

ບາງບາສົງ ບາງບາສົງ ບາງບາສົງ ບາງບາສົງ ບາງບາສົງ

ບາງບາສົງ ບາງບາສົງ ບາງບາສົງ

(3). Prajuru ngadegang Penglingsir utawi Dulu utawi Pamucuk sinanggeh Kerta Desa, sane mawiwit prajuru lepas, sang wikan ring adat agama ; adiri sinanggeh panua kasarengin juru surat sakeng panyarikan desa.

ບາງບາສົງ ກົດໝາຍ  
PAWOS 12

ກາ ບາງບາສົງ ບາງບາສົງ :

(1). Swadharmaning Bandesa luire :

ບາ ບາງບາສົງ ບາງບາສົງ ບາງບາສົງ

ha. Ngamargiang sadaging awig – awig miwah pararem desa ;

- ka. Kuntun tur ngenterang krama rawuhing warga desa ngupadi anut patitis ;
  - na. Nuntun tur ngenterang krama rawuhing warga desa ngupadi anut patitis ;
  - sa. Mawosin kalih niwakang pamutus marep ring wicara warga desa ;
  - ca. Mawosin kalih niwakang pamutus marep ring wicara warga desa ;
  - ka. Maka duta matemuang bawos ring sapa sira ugi.
  - ra. Maka duta matemuang bawos ring sapa sira ugi.
- (1) Prade Prajuru utawi Dulu iwang panglaksana keni pamidanda nikel ring kaiwangan soang  
 – soang krama, saha kangkat karariyanang manut pararem.
- (2) Prade Prajuru utawi Dulu iwang panglaksana keni pamidanda nikel ring kaiwangan soang  
 – soang krama, saha kangkat karariyanang manut pararem.

13  
**PAWOS 13**

Patias utawi olih – olihan Prajuru utawi Dulu Desa luire :

- ha. Luput rerampen ( pepeson ) ;
- na. Polih tanding tengah ;
- ca. Petias sewosan manut pararem.

14  
**PAWOS 14**

(1) Prajuru utawi Dulu Desa kagentosin riantukan :

- ha. Lina ;

ka. Witaning pakayun utawi pinunas ngaraga ;

na. Wit saking pakayun utawi pinunas ngaraga ;

ka. Kawusang dwaning iwang pamargi manawi nilar sesana.

ca. Kawusang dwaning iwang pamargi manawi nilar sesana.

(2). Nganorayang, ngewusang miwah ngentosin Prajuru utawi Dulu patut ring sajeroning paruman tur kaingkupin antuk Krama Desa.

Palet 3

INDIK KULKUL

PAWOS 15

INDIK KULKUL

PAWOS 15

PAWOS 15

(1). Kukul ring desa luire :

ha. Kukul Desa ;

ka. Kukul Banjar utawi Tempekan ;

na. Kukul Banjar utawi Tempekan ;

ca. Kukul sekaa – sekaa.

ca. Kukul sekaa – sekaa.

ca. Kukul sekaa – sekaa.

ca. Kukul sekaa – sekaa.

(2). Tabuh tetepakan kukul Desa :

ha. Kalihtuludan lambat, tetengeran tedun ngayah ;

ka. Kalihtuludan lambat, tetengeran tedun ngayah ;

ca. Kalihtuludan lambat, tetengeran tedun ngayah ;

ca. Kalihtuludan lambat, tetengeran tedun ngayah ;

na. Atuludan bulus, tetengeran kapancabhayan.

ບາງອາລິ 16

PAWOS 16

ກ) ສູນຊາບູລາ ບາງອາລິ ຕາຊ້າງ ທີ່ເຈັບຄິ ຄາເຈັບບາງສາລິ ທີ່ສູນຊາບູລາ ບິເຈຍຊາງປູຊາງ  
ງາລາ ບາງອາລິ ປູຊາງ ຕາຊ້າງ ສາເຈັບຄິ ທີ່ເຈັບຄິ ທີ່ສູນຊາບູລາ ທາຍລາ

(1). Kulkul Desa utawi banjar tan wenang katepak yening tan sangkaning pituduh Prajuru  
Desa, utawi prajuru banjar sajawaning tengeran kapancabhayan ;

ກ) ສິລິບຊາບູລາ ທີ່ເຈັບຄິ ບິເຈຍຊາງ ບາງອາລິ ທີ່ເຈັບຄິ ສູນຊາບູລາ ທາຍລາ ທາຍລາ ທາຍລາ ທາຍລາ  
ພຊາບູລາ ທາຍລາ ທາຍລາ ທາຍລາ ທາຍລາ ທາຍລາ ທາຍລາ ທາຍລາ ທາຍລາ

(2). Sang nepak tan sangkaning pituduh patut digelis atus supekza maka buatan panepake, yan  
tan sapunika, patut sang mamurug kadanda manut pararem.

ກ) ສູນຊາບູລາ-ສິລິບຊາບູລາ ສາເຈັບຄິ ສູນຊາບູລາ ທາຍລາ ທາຍລາ ທາຍລາ ທາຍລາ (ຍາເຈັບ  
ຍາເຈັບ) ສູນຊາບູລາ ທາຍລາ ທາຍລາ ທາຍລາ ທາຍລາ ທາຍລາ ທາຍລາ ທາຍລາ ທາຍລາ ທາຍລາ

(3). Kulkul Sekaa - sekaa, samalih kulkul pondokan tan kalugra nyawerin (matehin) sukat  
utawi tengeran kulkul Desa/Banjar, prade mamurug taler kadanda manut pararem.

ບາງອາລິ 17

Palet 4

ບາງອາລິ ທາຍລາ

INDIK PARUMAN

ບາງອາລິ 17

PAWOS 17

ກ) ບາງອາລິ ສິລິບຊາບູລາ ທາຍລາ ທາຍລາ ທາຍລາ ທາຍລາ :

(1). Paruman utawi sangkepan ring Desa Pakraman wenten :

ບາ) ບາງຍາງຂຽນ/ຕາຕູ້ວ່າ ສາງບູຮູ້ຄື :

ha. Paruman Desa / Banjar kawentenang :

ກ) ບາງຍາງຂຽນວ່າ ຍາງ ສິບຸ ອາສາ ບາກບາກ ທຸກຄື ສາຍງູ້ຮູ້ບາ ສາຍພ ຍາງ  
ອາກບູຮູ້ຕາຕູ້ວ່າ ສາງບາບໍ່ ສາງບາບໍ່

1. Nyabran asasih, maka cihna tanpa arah - arah, duaning sampun tetep panemaya manut pararem bebanjaraan soang - soang.

ກູ) ສບູນ ຍາງ ອາກບາກບາກ ຍາງອາກບາກ

2. Napkala maka jalaran arah - arah manut tetujon.

ສ) ສາກບູຮູ້ ບາງບາບໍ່ ບາງບາບໍ່ ສາງບາບໍ່ ຍາງອາກບາກ

na. Sangkepan Prajuru utawi dulun Desa, kawentenang manut wiguna ;

ສາ) ບາງຍາງສາ-ສາ ຍາງອາກບາກ

ca. Paruman sekaa - sekaa manut kabuatan.

ກູ) ບາງຍາງຂຽນ ບາງບາບໍ່ ຕາຕູ້ວ່າ ຍາງບາບໍ່ ສາງບາບໍ່ ສາງບາບໍ່ ສາງບາບໍ່ :

(2). Paruman Desa utawi Banjar madudonan sakadi ring sor :

ບາ) ປຸສິດ ບາງຍາງສາ ກິສາຍງູ້ຮູ້ ທຸກຄື ສາຍງູ້ຮູ້ ບາງບາບໍ່ ສາຍງູ້ຮູ້ ສາຍງູ້ຮູ້  
ບາງບາບໍ່ ສາຍງູ້ຮູ້ ສາຍງູ້ຮູ້ ຍາງສາ ບາບໍ່ ຍາງອາກບາກ ຍາງອາກບາກ  
ບາງບາບໍ່ ຍາງອາກບາກ ຍາງອາກບາກ ຍາງອາກບາກ ຍາງອາກບາກ ຍາງອາກບາກ  
ສາງບາບໍ່ ສາງບາບໍ່

ha. Prasida lumaksana risampun katedunin antuk sang patut ngamiletin, kamanggala antuk tengeran kulkul miwah mabusana adat, manut dresta saha tan kalugra makta gegawan saha : tan maren ngarcana ring Ida Bhagawan Panyarikan saha widi widana miwah cane lan janggi.

ສ) ຍາງອາກບາກ ຍາງອາກບາກ ຍາງອາກບາກ ຍາງອາກບາກ ຍາງອາກບາກ ຍາງອາກບາກ  
ຍາງອາກບາກ ຍາງອາກບາກ ຍາງອາກບາກ ຍາງອາກບາກ ຍາງອາກບາກ

na. Tan kalugra ngamedalang bawos gora utawi byota, yan asapunika keni pamidanda pacamil kadi dandaning nguman - uman ring paruman ;

ສາ) ບາງຍາງສາ ບາງຍາງສາ ບາງຍາງສາ (ບາງຍາງສາ) ບາງຍາງສາ ບາງຍາງສາ

ca. Pamutus babawos beriuk sapanggul (Lingkup) punika kamanggehang.

ກູ) ບາງຍາງຂຽນ ບາງຍາງສາ ບາງຍາງສາ ບາງຍາງສາ ບາງຍາງສາ ບາງຍາງສາ

ບາງຍາງສາ ບາງຍາງສາ ບາງຍາງສາ ບາງຍາງສາ ບາງຍາງສາ ບາງຍາງສາ

ປຸງຊາ ທາລາຍພິດ ສາມູ່ນີ້ ສູ່ ຊາລາຍພິດ ທີ່ ມີ ປຸງຊາ ງາລາຍ ທາລາຍພິດ ທີ່ ມີ ຊາລາຍພິດ  
 ສູ່ ງາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ = ສາຍພັນ ສາຍພັນ ສາຍພັນ  
 ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ

- (3). Prade daging paruman tan kacumponin, mangda Prajuru Desa utawi Banjar ngilikang bawos, saha putusannya mangda kararem antuk Krama Desa utawi Banjar, malih prade tan prasida kasungkemin jantos pang tiga, Prajuru Desa utawi Banjar dados nunas bawos ring Kerta Desa manut dudonan luire : kamanggala kaingkupan prajuru, ngararis panglingsir, panguntat paruman malih.

ບາງບາຍພິດ ທີ່ ມີ  
**PAWOS 18**

ໜ້າ ສາຍພັນ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ  
 ທີ່ ມີ ຊາລາຍພິດ =

- (1). Sajeroning paruman Desa, Bandesa patut nyiarang pamargin ngenterang desa, pamekas nganinin indik :

ໜ້າ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ  
 ha. Munjuk lungsuring pakraman saha ayah – ayah, sulur arta berana, druwen desa ;

ໜ້າ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ  
 na. Pidabdab Prajuru nganinin usaha desa kapungkur ;

ໜ້າ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ

- (2). Pamutus paruman desa sinanggih pararem, maka pamitegep pamargin Awig – awig.

ບາງບາຍພິດ ທີ່ ມີ  
**PAWOS 19**

ໜ້າ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ ທີ່ ມີ ຊາລາຍພິດ

- (1). Sangkepan Prajuru Desa ngawedarang rarincikan usaha desa kapungkur ;

- ၅) မြို့ပကျကျ ဟုဖိ ဟုကုန္တု အဘုသုဗ္ဗိသုဗ္ဗိ အဘိဓာန် ဟု မဂုဏ်  
 အမိဗျူဗျူဗျူ ဟုအက ၂
- 2). Sangkepan Prajuru utawi Dulun Desa tan dados ngamedalang tetegenan ring krama  
 sadereng kaingkupin antuk Krama Desa ;
- ၆) ပဗ္ဗုဗ္ဗုဗ္ဗုဗ္ဗု ဟုဖိ ဟုကုန္တု အဘိဓာန် ဟု မဂုဏ် ဟု ဟု  
 အမိဗျူဗျူဗျူ ဟုအက ၂
- (3). Pamutus sangkepan Prajuru utawi Dulun Desa ngawetuang paswara, maka daging pituduh  
 sang ngawewenang utawi ngonekang pecak pararem Krama Desa.

ပဗ္ဗုဗ္ဗု ၅၂  
 Palet 5  
 မြို့ပကျကျ  
**INDIK DRUWEN DESA**

ပာဝါ ၂၀  
**PAWOS 20**

- ၇) ပဗ္ဗုဗ္ဗုဗ္ဗုဗ္ဗု အဘိဓာန် အဘိဓာန် မဂုဏ် ဟု  
 (1). Padruwen Desa Pakraman Guliang Kangin sakadi ring sor :
- ၈) အဘိဓာန်ဗျူဗျူဗျူ ဟု  
 ha. Kahyangan Desa, luire :
- ၉) အဘိဓာန်ဗျူဗျူဗျူ  
 1. Kahyangan Tiga ;
- ၁၀) အဘိဓာန်ဗျူဗျူဗျူ ဟု  
 2. Kahyangan Druwen Desa ;
- ၁၁) ပုဂံသဗ္ဗုဗျူ ဟု  
 ha. Pura Dalem Tengaling ;
- ၁၂) ပုဂံသဗ္ဗုဗျူဗျူ ဟု  
 na. Pura Panataran Agung Dalem Dimade.
- ၁၃) အဘိဓာန်ဗျူဗျူဗျူ / ပဗ္ဗုဗ္ဗုဗျူ

na. Bale Desa / wantilan.

sa. ၂၀၁၅၂၀၁၅ ခုနှစ်၌ ဣၣ် ပထဝီ အကျယ် နိမ့်ပေ၍ ဝါးကိုင် တွဲကိုင် ပြုပြင် ဆောက်စေ ခြင်း

ca. Setra - setra mejiubar 25 are, sako kapah tigang genah, lan tata caranya manut pararem ;

ra. ပညာပွား အကျိပ်ပျက် ပြုလုပ်

ra. Laba Pura, carik malinggah 100 are ;

sa. ပညာပွား ဝါးကိုင် တွဲကိုင် ပြုပြင် ဆောက်စေ ခြင်း / ဝါးကိုင် ပြုပြင်

ka. Lelanguan, minakadi tetabuhan lan ilen - ilen padruwen desa / banjar luire ;

၁၅ ၇၃၁၁၂၅၃၅ :

1. Gong a barung ;

၁၆ ဝါးကိုင် တွဲကိုင် ပြုပြင် ပျက် : ပျက် ၇၃၁၁၂၅၃၅ တွဲကိုင်

2. Ilen - ilen wali Pura ; rejang, pendet : baris ;

၁၇ ဝါးကိုင် တွဲကိုင် ပြုပြင် ပျက် ပြုပြင် ပျက် ပြုပြင် ပျက် ပျက် ပျက် ပျက် ပျက်

3. Ilikita - ilikita, luwire pipil krama, awig - awig, pasuara / pararem ;

၁၈ ပညာပွား ပျက်

4. Palawatan Ida Bhatara.

၁၉ လှူဒါန်း အကျိပ်ပျက်

da. Nyasa, sasanthi ;

၂၀ ဣန္ဒြေ ပြုပြင် ပျက် (၇၃၁ ၇၃၁ ၇၃၁)

ta. Lembaga Prekreditan Desa ( LPD ).

၂၁ ၇၃၁၁၂၅၃၅ ပျက် ပျက် ပျက် ပျက် ပျက် ပျက် ပျက် ပျက် ပျက်

(2). Olih - olihan Desa Pakraman Guliang Kangin luire ;

၂၂ ၇၃၁၁၂၅၃၅-၇၃၁၁၂၅၃၅ ပျက် ပျက်

ha. Olih - olihan saking palaba pura ;

၂၃ ပျက် ပျက် ပျက် ပျက် ပျက်

na. Urunan Krama Desa Pakraman ;

၂၄ ပျက် ပျက် ပျက် ပျက် ပျက်

ca. Paica saking Guru Wisesa ;



ບາງຮາງ ໒  
Palet 6  
ສຸກຣາ ບຍິເຕີເປີ  
SUKERTA PAMITEGEP

ຮາບີ ໑  
Kaping 1  
ຮາກິ ບຸຣິເຕີເປີ  
KARANG LAN TEGAL

ບາງບາສີ ໒  
PAWOS 22

໑. ຮາງ ຮາກິ ບຸຣິເຕີເປີ ຮາກິ ຮາກິ ( ຮາກິ ສາກິ ຮາກິ ຮາກິ ຮາກິ ) ບາງບາສີ ບາງບາສີ  
ກິ ບາງບາສີ ຮາກິ ຮາກິ / ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ
- (1). Kramia Desa pangemong karang desa ( tanah sane tan keni tigasana ) patut ngawatesin karang inucap antuk pagehan/turus utawi tembok mangda pakantenannya asri ;
໒. ບາງບາສີ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ  
ສາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ  
ສາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ  
ບາງບາສີ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ
- (2). Wates sisi kaler miwah kangin patut kekaryanin antuk sang ngamong karang ayahan inucap, sane mawasta gagaleng kaluan, sajawaning tanah pacatu, tegal, carik utawi tanah padruweyan ngaraga, sane kapiara watese sisi klod miwah kauh, reh punika mawasta gagaleng keteben ;
໓. ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ  
ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ ຮາກິ  
ຮາກິ ຮາກິ
- (3). Prade karasayang pagehan utawi turus inucap ngalikadin, yan pada arsa panyandinge, kengin watese ngangge pinget kewanten kasaksi antuk Prajuru Desa utawi pracihna pal saking Agraria ;

- ၁၆ ပျာဏာ ဟုဗွီနီလ ကာကိ ကာကိ ဝါဏာ ကာဟုဗျာယာယိ ဟုဗွီနီလီ ကာကိ။  
 (4). Prade wenten karang kabebeng mangda kautsahayang wenten marginnyane.

ဟုဗာသါ ဘွဏ်  
**PAWOS 23**

ကၢၤ မိနာဗိဒ် ဟုဗွီနီလ ဝါ ဟုဏာ/ဗာဏာ ဝါ ဝါဏာ ၵ

- (1). Sinalih tunggil Krama Desa / Banjar tan kalugra :

ဟၢၤ ကာကိယာကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ

ha. Ngalah - alah margi, tegal ayahan desa, karang desa ;

နၢၤ ကာကိယာကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ

na. Ngalah - alah tanah tegak Kahyangan, Setra lan sakancan tegak sinanggeh suci.

ဗွဏ် ပျာဏာ ဟုဗွီနီလ ကာကိ ဝါ ဝါဏာ မိ ကာကိယာကိ ဝဲကိ ဝဲကိ ဝဲကိ ဝဲကိ ဝဲကိ ဝဲကိ  
 ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ

- (2). Prade wenten sakadi ring ajeng, sang ngalalah patut ngawaliang tanah inucap saha pamidanda sapatutnya kadulurin upakara ring pangelalah tanah suci.

ကာပိ ဘွဏ်  
**Kaping 2**  
 ဟုဗာသါ  
**PEPAYONAN**

ဟုဗာသါ ဘွဏ်  
**PAWOS 24**

ကၢၤ ကာပိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ  
 ဝဲကိ ဝဲကိ ဝဲကိ ဝဲကိ ဝဲကိ ဝဲကိ ဝဲကိ

- (1). Ngawit nandur pepayonan tanem tuwuh patut adepa agung ngajeroang saking wates, prade jantos ngaliwat wates wenang kasepat gantungin ;

21 7. Yening wenten pepayonan ngungkulin, samaliha mawastu mayanin kapisaga patut kawara antuk paiguman ping ajeng prasida sang nruwenang wit ngarebah utawi notor ;

22 8. Prade sampun kawara, taler tan wenten usaha sang nruwenang wit sang rumasa katetehan/kajerihan wenang masadok ring Prajuru, tur risampun kaparitasas, kalugra ngicalang wit inucap ;

23 9. Sang keni danda panyangaskara saha prabeya manut pararem marep ring wewangunan sang karubuhan luire :

24 a. Sang ndruwenang wit sinanggeh mayanin, prade pungkut ngarubuhin wewangunan krama tios ;

25 b. Sang notor, munggul utawi ngarebah taru tur ngarubuhin wewangunan krama tios.

26 10. Krama Desa patut ngamanggehang kawerdian tanem tuwuh sane ngawinang desane asri tur lestari.

27

28

29

ສາບິ ຫຼ້າ  
**Kaping 3**  
 ບາທຽກສາຄີ  
**WEWANGUNAN**

ບາທາລິ ຫຼ້າ  
**PAWOS 25**

ຕາ ຕາຫຼັກບາທຽກສາຄີ :

(1). Nyabran ngawangun patut :

ທາ ຄສາທາລິ ບາທຽກ ບິ ບາຕິ ບາທຽກ ບາທຽກສາຄີສິສິຫຼ້າສິ

ha. Masadok ring prajuru, ping ajeng prade wewangunan nganinin wates ;

ລາ ຕາຫຼັກ ຄສາທາລິ ບິ ບາຕິ ບາທຽກ ບາທຽກສາຄີສິສິຫຼ້າສິ ຄສາທາລິ ບິ ບາຕິ ບາທຽກ ບາທຽກສາຄີສິສິຫຼ້າສິ

na. Ngangge asta bhumi miwali gagulak kosala – kosali, sanistane manut patitis niskala;

ສາ ທາທຽກ ທາທຽກສາຄີສິສິຫຼ້າສິ

ca. Tan nyayubin ka pisaga ;

ກາ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ

ra. Tan dados ngembahang toya ka pisaga.

ຫຼ້າ ບາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ ທາທຽກ ທາທຽກສາຄີສິສິຫຼ້າສິ

(2). Prade wawangunan jantos ngayubin bilih – bilih temboke ring telenging wates, risampung kaware tur kasadokang ring prajuru, wenang kadanda manut perarem, saha tembok inucap kagubar utawi sanistane mangda kekaryanang abangan.





ບາງບາວສີ ຫຼັບ  
PAWOS 28

໒໗ ສີ ຂຸ້ນເກີດສິບສິບສອງ (ສິບສອງຄຳ) ບາງບາວສີ ຫຼັບ ບາງບາວສີ ຫຼັບ  
໒໘ (ຫຼື) ອາດມາກ ສາ ບາງບາວສີ ຫຼັບ ສາ ບາວສີ ຫຼັບ ສາ ບາວສີ ຫຼັບ  
໒໙ ສາ ບາວສີ ຫຼັບ ສາ ບາວສີ ຫຼັບ ສາ ບາວສີ ຫຼັບ ສາ ບາວສີ ຫຼັບ  
໓໐ ສາ ບາວສີ ຫຼັບ ສາ ບາວສີ ຫຼັບ ສາ ບາວສີ ຫຼັບ ສາ ບາວສີ ຫຼັບ

(1). Sang manggihin kahanan artha bhaya (kapandangan), patut ngulkul mapitulung anut ring pawos 15(2) aksara na, utawi sang kamalingan atur supeksa ring Prajuru utawi Dulun desa sane pacang nandanin saha mawuwuh panyangaskara prade wenten jadm ngamaling barang sinanggeh suci ;

໓໑ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໒ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໓ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໔ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ

(2). Pratingkahe mapailon ring dusta kabawos ngukubin corah, utawi prade wenten jadm manggihin maling tan nyadokang ring Prajuru jantos jadm seyos nyaduang, patut kadanda kadi dandaning maling, sakuch pangargan wit manut cacakan, tur prade jantos ping tiga malaksana asapunika wenang kasukserah ring sang ngawewenang ;

໓໕ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໖ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໗ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ

(3). Prade wenten jadm ngarereh reramon, minakadi daun kelapa, ron, miwah sane siyosan tan pasadok ring sang nuwenang, prade kacunduk (katara) patut kadanda kadi dandaning maling ;

໓໘ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໓໙ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ  
໔໐ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ ບາງບາວສີ ຫຼັບ

(4). Yening wenten jadm ngaranjingin pakubon wiadin pakarangan anak seyos rikala suwung, tur tanpa wangsit mawastu sang madruwe karang kaicalan, wenang jadm inucap dados kasinanggeh memaling saha patut madewa saksi ring Pura Desa utawi Baie Agung ;





3. Pura Dalem rikala Anggara Keliwon wuku Kulantir.

- ka. ມຸກ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ
- na. Pura Dalem Tengaling, rikala Caniscara Keliwon wuku Kuningan ;
- sa. ມຸກ ບິລາກກູງ ທາງບິລາກ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ
- ca. Pura Panataran Agung Dalem Dimade lan Pura Malanting, rikala Anggara Keliwon wuku Perangbakt.

ຫຼ້າ ບິຕາສິ ກິ ມຸກ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

(3). Pengaci ring pura inucap manut kecap sastra agama, saha kalaksanayang nista, madya, utama nganutin kawentenan lan pararem ;

໓ ບິຕາສິ ກິ ມຸກ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

(4). Pangemong utawi pangempon soang – soang Pura manut dresta miwah pararem.

ບາບາວສີ ຫຼ້າ  
PAWOS 31

ກາ ກິ ງາບາວ ງາບາວ ມຸກ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

(1). Ring soang – soang Pura inucap kawentenang Pamangku ;

ຫຼ້າ ຕາງເຕີ ບາບາວ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

(2). Ngadegang Pamangku manut dudonan :

ua. ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

ha. Turunan utawi ngawaris (Prasantana kaseleng widhi) ;

ka. ຕາງເຕີ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

na. Nyanjan utawi nuwur, mapiteges mapinunas ring ajeng natar Pura ;

sa. ສາມັກ ສິນິ ງາບາວ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

ca. Kapilih olih Krama Desa.

ຫຼ້າ ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

(3). Tan wenang anggen pamangku, luire :

ua. ທາງນະຄອນລຳ ກິສານ ສາມັກ ສິນິ ງາບາກຸ ສຸກິຕາລີ

ha. Cedangga, luire : peceng, perot, cungh lan sapenunggilannya ;

ka. *ដំសបសិរាហ្សុរិ សាគ ចេត្តបច្ចេតិ ហេត្តចេត្តបុមិ*

na. Sang sapasira ugi sane tan kapatutang anut pararem ;

ka. *សតិទ្រិល ហេតិ ព្យាហ្ម មិបុរ សតិទ្រិវិដ្ឋ គេត្តេតិ*

ca. Sakit ila, ayan, buduh, miwah sakit tan sida katambanin ;

ka. *សាគ មហ្សុរា ហិរិលស្សេត ចេត្តិសិ*

ra. Sane madrebe pari laksana tan becik.

ឡា *ប្រាបេយក្ខតិ* :

(4). Prabea kapamangkuan :

ហា *ពមិទ្រិសិសេយក្ខត គេតិសេយក្ខត គេតិសេយក្ខត ហេត្តចេត្តិ ពាតិពិ មេតិ*  
*គ្រមហេត ហេតិ មិហេត មហេត មហេត មហេត មហេត*

ha. Ngawintenin pamangku kamedalin saha kalaksanayang antuk sang ngadegang, makadi krama desa utawi pangempon pura soang – soang ;

ka. *កុយតិ កុយតិសេយក្ខត មេតិសេយក្ខត មេតិសេយក្ខត ហិទ្រិសិសេយក្ខត មេតិសេយក្ខត*  
*មេតិសេយក្ខត មេតិសេយក្ខត មេតិសេយក្ខត មេតិសេយក្ខត*

na. Yening wenten pamangku adat sane mantuk, indik pitra yadnya dados swadharman krama adat lan kulawargannyane.

ឡា *បេយក្ខត មេតិសេយក្ខត មេតិសេយក្ខត មេតិសេយក្ខត*

(5). Pamangku patut ngamanggehang sesana miwah agem – ageman pamangku.

**ហេត្តចេត្តិ ៣៣**  
**PAWOS 32**

កា *ស្វដេហ្ម បេយក្ខត* :

(1). Swadharma pamangku luire :

ហា *កុយតិ កុយតិ កុយតិ កុយតិ កុយតិ កុយតិ កុយតិ កុយតិ កុយតិ កុយតិ*

ha. Ngenterang upacara piodalan ring Kahyangan utawi ring soang – soang pakubon krama ;

ka. *ចេត្តិសិ មេតិសេយក្ខត មេតិសេយក្ខត មេតិសេយក្ខត មេតិសេយក្ខត*

na. Tan wenang salab – sulub, yan mamurug wenang pamangku inucap nyepuhin raga;

සෑ පුද්ගලයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ca. Prade salah sinunggil pamangku kapialang utawi cuntaka, kengin nyelang pamangku kahyangan tiga siosan ;

ආ) සභාවේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ra. Samalih yan sampun pamangku ngayah tigang rahina ring Pura, kancit wenten kulawargannya utawi pisaga lan pangarep lina, pamangku inucap tan keneng cuntaka, sakewanten pamangku tan budal salami piodalan.

ඉ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

(2). Petias utawi olih - olishan pamangku, luire :

ආ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ha. Panyolasan miwah sarin canang apah tiga (1/3) saking olishan sami.

ඃ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

na. Luput pekaryan lan luput pepeson.

සෑ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ca. polih pangangge arangsukan, awarsa tengah apisan.

පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල  
PAWOS 33

ආ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

(1). Pamangku kagentosin riantukan :

ආ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ha. Lina ;

ඃ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

na. Pinunas ngaraga, manawi kageringan lan sapanunggalannya ;

සෑ) පවුලේ සාමාජිකයන්ගේ ස්වභාවය පිළිබඳව පරීක්ෂණයක් සඳහා පවතින පවුලක සාමාජිකයන්ගේ පවුල

ca. Kawusang antuk krama manawi malaklana sane tan patut (asta dusta).

ຫຼ້າ ປຸກທ ບຍາກູ ສາບຸລີ ສາກຸລີ ຍິນສາສາລ ສາກຸລ ອຸທູ ທຸກຸ້າ ສາກຸລີ ບຍິດທຸ ອາກູອາບກ  
ບູຢາ

(2). Prade pamangku kawusang sangkaning malaksana asta dusta, keni pamidanda manut pararem.

ບາບາສີ ຫຼ້າ  
PAWOS 34

ສາສຸກຸລີ ອາກູອາບກຸ້າ ກຸ້າ ກຸ້າ ກຸ້າ :

Kasukertan Kahyangan ring Desa :

ກຸ້າ ສາກຸ ກຸ້າ ກຸ້າ ກຸ້າ ກຸ້າ ກຸ້າ ກຸ້າ ກຸ້າ :

(1). Sane nenten kalugra ngranjing ka pura luire :

ບາ ສາ ສາ ສາ ສາ ສາ ສາ ສາ ສາ :

ha. Sang katiba cuntaka, makadi sebel ngaraga ;

ກຸ້າ ສາ ສາ ສາ ສາ ສາ ສາ ສາ ສາ :

1. Sebei kandel, ngaraja sewala, salami dereng mabersih ;

ຫຼ້າ ສາ ສາ ສາ ສາ ສາ ສາ ສາ ສາ :

2. Sebel madruwe putra, sajeroning 42 rahina, kruron ;

ຫຼ້າ ສາ ສາ ສາ ສາ ສາ ສາ ສາ ສາ :

3. Sebel pangantenan, sadereng mabiakala ;

໓ ສາ ສາ ສາ ສາ ສາ ສາ ສາ ສາ :

4. Cuntaka sangkaning kapademan manut senger ;

ສາ ສາ ສາ ສາ ສາ ສາ ສາ ສາ :

na. Sang panten miwah anak bebinjat sadereng maupakara ;

ສາ ສາ ສາ ສາ ສາ ສາ ສາ ສາ :

ca. Makta sahananing sane kasinanggeh ngaietehin ;

ກາ ສາ ສາ ສາ ສາ ສາ ສາ ສາ :

ra. Wewalungan suku pat, sejawaning ritatkala mapapada ;

ສາ ສາ ສາ ສາ ສາ ສາ ສາ ສາ :

ka. Mabusana san: tan manut kadi tata caraning ngranjing ka pura ;

- da. Anak alit sadereng mayusa tigang sasil ;
- ta. Sadereng polih wak – wakan (pituduh) prajuru Desa Pakraman.

2) Busana ngranjing ka pura wenang nganutin dresta minakadi :

- ha. Ritakala ngaturang ayah, mawastra lan nyalempot ;
- na. Ritakala ngaturang sembah, mabusana jangkep ;
- ca. Siosan kadi ring ajeng nenten kalugra, sajawaning sampun pituduh prajuru.

3) Parilaksana tan wenang ring pura, luire :

- ha. Mabawos sane kasinanggeh wak purusya, wak capala ;
- na. Makoratan / mabacin, mawarih, masanggama ;
- ca. Masumpah utawi macoran, sajawaning pituduh prajuru desa ;
- ra. Ngias raga sajawaning pandita miwah pinandita ;
- ka. Mungguh tedun palinggih sajawaning pituduh prajuru desa.

4) Sang memurug kadi kecaping ring ajeng, keni pamidanda pamerayascita sapatutnyane.

ບາງບາລີ ຫຼື  
PAWOS 35

ກາ ພາຍຸສິດສຸ ສັກບຸນສິປຸກ ກະຕິລາຕຸ່ງລູ່ເມີ ປຸກທຸຍສາສິສຸຍກຸ  
ພາລີ ພສຸສິພສິ ເຊ ທິລຸສບຸສິສິບສຸກຸອາກບຸຍີ

(1). Yan wenten jadm karawuhan ring Pura, kengin patut katatasang prade rumasa kasumangsayan, yan tan wiakti, jadm inucap kasisipan manut pararem ;

ຫຼາ ປຸກທຸ ສາບຸນສຸກສາສິກຸຍຕຸນ ຍິສສາສິ ສາບສຸກ ສາຍ ບຍສຸ ບຍສຸ ບຍສຸ ບຍສຸ ບຍສຸ  
ກາລາສິປຸກກຸ ຍຕຸ ຍກຸຍີ ສາຍ ກາລາ ທ່ຽ ຕາບສິສິ ທຸບສາກ ສບຍສຸກຸກຸ

(2). Prade Kahyangan kahanan durmanggala, minakadi kepanca bhaya, pamangu patut digelis nyadokang ring prajuru mangda marumang krama desa tur ngawentenang upacara sapatutnyane.

ບາງຊາຍ ຫຼາ  
Palet 2  
ທິສິສິ ກິຕິ ພສຸກ  
INDIK RSI YADNYA

ບາງບາລີ ຫຼື  
PAWOS 36

ກາ ສິບສິ ຍະທິກາສິ ຍາຍິເຕີ ບຍສຸສາກາສິປຸກກຸ ກາລາ ສາຍິ ບກິເທ ພິສຸ  
ຜິຍ ທິກຸລາກຸສຸ

(1). Sang pacang madeg pandita madwijati patut masadok ring Prajuru Desa kalih Parisadha Hindu Dharma Indonesia ;

ຫຼາ ປຸກກຸ ກາລາ ບຍສຸກຸ ອາສິສຸ ບິສິ ຕານຕິສິ ປຸກທຸ ກບສິສິ ທຸກຸ ທຸຍຍາຍິ ສາສິ  
ສປິບກຸສຸ

(2). Prajuru Desa patut nitenin tur wenang ngalengin, prade wenten kacihna lempas ring kekecap miwah dresta ;

ຫຼາ ສິຍິເຕີ ກາບານິ ງານຍຸຍາກຸ ພາສຸກຸ ນິກຸສາກຸ

(3). Sang dwijati polih lelutpan ayahan lan pepeson.

ហុហាដិ ក្នុង  
PAWOS 37

៣៧ ដំស្លូលិក្កិ បទ្បេវិវិដិ ពាយ្រិវិ បដិហព្រាត្តេវ ដំសម្បុក ប្បស្សតិសា ប្ប  
រុត្តិវិ បដិហព្រាត្តេវ វិវាសាសិ។

1). Sang sulinggih patut ngeriyinang ngayunin ring wewidangan desa. Sesampune wus punika wawu kengin ngayunin ring wewidangan jagat tiosan ;

៣៨ គ្រម រុហេសា ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក  
ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក

2). Krama Desa sami patut sareng nitenin katuntun antuk prajuru, mangda sahananing yadnya sane kawentenang nganggen pamuput olih Pandita.

ប្បេវិ ក្នុង  
Palet 3  
ហិក្ខិវិ បិប្ប យុវ  
INDIK PITRA YADNYA

ហុហាដិ ក្នុង  
PAWOS 38

រុហេសា ដំសម្បុក ដំសម្បុក ដំសម្បុក =  
Dudonan pamargin Pitra Yadnya :

៣៩ ប្បបបិរា ដំសម្បុក

1). Pangupapira sawa :

៣៩ ហិក្ខិវិ បិប្ប យុវ ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក  
ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក

ha. Antuk mendem utawi ngeseng, makacihna pakingsan ring Ibu Pertiwi utawi makingsan ring geni salami nuptupang prabiya ;

៣៩ ហិក្ខិវិ បិប្ប យុវ ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក ដំសម្បុក

na. Maupacara pangabenan utawi palebon.

១) ហូបសរហូបសរកិច្ច យក្ត កិច្ចសន្តិហារកាតិបិប្ប ភកិស្មុយក្ត ថ្ងៃសរស្ត្រកិ  
 កាតិច្ឆិហិ រុហម បិចារា

(2). Upacara - upacara Pitra Yadnya riwusan kaabenang mawastu raris mamukur tur  
 kalanturang ngalinggihang Dewa Pitara.

ហាហាសិ ក្នុង  
 PAWOS 39

ស្រង់សិល្បៈត្រីវិភាគឆ្លៀតប្រាណ រុបត្រីវិភាគកិច្ច ឡើងក្នុងកិច្ច លិកា  
 Swadharmaning lan tetegenan krama prade wenten sinalih tunggil warga lina :

ក) សំនុំស្រីចេតាទៅ

(1). Sang kaduhkitan patut :

ហ) កាហាភាតិ ភិស្តិហាត្រី ភ្នកស្តិទិយ្យក្រិ ភាហុត្រីក្រិ

ha. Nyadokang ring klian tur nunas tetimbangan ring kawentenannya ;

គ) កាហុត្រីក្រិ មក្ត មតាម រុហរុហរុហរុហរុ មហ សាហុត្រីភិស្តិ ឡើង  
 ហត្រីភិ សតិ មតាមិហតិ

na. Ngeaturin banjar mangda makarya eteh - eteh sawa kadulurin panyembrama antuk  
 canang sakasidan.

១) ស្រង់សិល្បៈកាត្រីវិភាគ/រុហម :

(2). Swadharmaning Banjar / Desa :

ហ) ស្តិលក្តក្រិ មកិចេតាមមមិចេតា សាហុត្រីភិស្តិ ភិស្តិភា មតា សាប័ត្រិមិ  
 មតិក្រិភិស្តិមិ មតិភិស្តិភាភា

ha. Klian Banjar maritatas pamargin sang kaduhkitan, napike pacang kapendem,  
 makingsan riin utawi lantur kaabenang ;

គ) ប្រាណ ភាប័ត្រិមិ ភកិស្តិភាតិ ភ្នកស្តិមិ មតិមហាហុត្រី កាហុត្រីភិស្តិ កា(២)  
 ហាសាមក ភា ហត្រីភិស្តិភិស្តិ មតិមហាហុត្រី

na. Prade kapendem, raris kawentenang kulkul patahu manut pawos 15 (3) aksara na,  
 antuk Klian Banjar utawi wakilnya.

ង) មកាត្រីវិភាគ មិលក្តក្រិ :

ca. Panyanggran Banjar salanturnya :



ca. Cuntaka antuk ngembasang putra ;

ກາ ສູ່ຊື່ສາ ບາດຊ້າ ກາວາລີ

ra. Cuntaka antuk kruron ;

ສາ ສູ່ຊື່ສາ ບາດຊ້າ ມີບາລີ

ka. Cuntaka antuk pawiwahan ;

ດາ ສູ່ຊື່ສາ ບາດຊ້າ ຍຸກເຂາ

da. Cuntaka antuk gamia gamana ;

ທາ ສູ່ຊື່ສາ ບາດຊ້າ ກຸມນຸ ທີ່ເຂາມາ

ta. Cuntaka antuk salah timpal ;

ສາ ສູ່ຊື່ສາ ບາດຊ້າ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ  
ສາ ກຸມນຸ ທີ່ເຂາມາ ກຸມນຸ ທີ່ເຂາມາ

sa. Cuntaka antuk yening wenten anak istri mobot nenten kaupakarain pabiukawonan tur pawidiwidanan ;

ບາ ສູ່ຊື່ສາ ບາດຊ້າ ຍິງ ຕາມາ

wa. Cuntaka antuk mamitra ngalang.

ກາ ສູ່ຊື່ສາ ບາດຊ້າ ກຸມນຸ ທີ່ເຂາມາ =

(2). Sengker cuntaka manut kawentenannya :

ບາ ສູ່ຊື່ສາ ບາດຊ້າ ກຸມນຸ ທີ່ເຂາມາ ສູ່ຊື່ສາ ບາດຊ້າ ກຸມນຸ ທີ່ເຂາມາ ສູ່ຊື່ສາ ບາດຊ້າ ກຸມນຸ ທີ່ເຂາມາ

ha. Cuntaka kalayu sekaran, cuntakannya kantos masesapuh manut dresta ;

ກາ ສູ່ຊື່ສາ ບາດຊ້າ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ  
ກາ ສູ່ຊື່ສາ ບາດຊ້າ ກຸມນຸ ທີ່ເຂາມາ

na. Cuntaka ngarajaswala, 3 rahina ngawit saking ngeraja swala utawi salamening ngaraja swala ;

ສາ ສູ່ຊື່ສາ ບາດຊ້າ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ  
ສາ ສູ່ຊື່ສາ ບາດຊ້າ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ

ca. Cuntaka ngembasang putra, 42 rahina (abulan pitung dina) ngawit saking putrane embas, utawi ngantos sampun kaupakara makekambuhan tur maprayascita manut sakadi agama, lanang wiadin istri ;

ກາ ສູ່ຊື່ສາ ບາດຊ້າ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ ກຸມນຸ ທີ່ເຂາມາ

ra. Cuntaka karuron abulan pitung dina (42 rahina) tur sampun maprayascita ;

ka) សូត្រា បរិបទាទិ សូត្រាគ្រូព្រាត្រាស្សមឃ្យុក ឃ្យុបសាវ ឃ្យុបសាវ  
សាវទិ

ka. Cuntaka pawiwahan, cuntakannya ngantos sesampune maupakara makala – kalan ;

ខា) សូត្រា ពេជ្រពេជ្រ សូត្រាគ្រូព្រាត្រាស្សមឃ្យុក ភិបេណិ / ឃ្យុបសាវ  
សឃ្យុក្រាបត្រិក ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ /  
សាវទិ

da. Cuntaka gamia gamana, cuntakanya ngantos sesampunne kapalasang/masepihan tur sampun kawentenang pamrayascita raga tur sampun kawentenang pamrayascita desa adat/kahyangan ;

ចា) សូត្រា សព្វ ទិយាទិ សាវ្យុក មនាទិ វិ ហេតេ ហិក្ខុ ឃ្យុបសាវ / ឃ្យុបសាវ

ta. Cuntaka salah timpal, kapuputang sakadi ring Agama Hindu tur dresta / adat ;

ឃ) សូត្រា ហេតុសិទ្ធិ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ  
ឃ្យុបសាវ ឃ្យុបសាវ ឃ្យុបសាវ សូត្រាគ្រូព្រាត្រាស្សមឃ្យុក ឃ្យុបសាវ ឃ្យុបសាវ  
ឃ្យុបសាវ

sa. Cuntaka anak istri mobot sangkaning lokika sanggraha nenten kawentenang upakara pabiakawonan, cuntakannya ngantos kawentenang upakara pabiakawonan ;

ហ) សូត្រា ឃ្យុបសាវ សូត្រាគ្រូព្រាត្រាស្សមឃ្យុក ឃ្យុបសាវ ឃ្យុបសាវ ឃ្យុបសាវ  
ឃ្យុបសាវ

wa. Cuntaka mamitra ngalang, cuntakania ngantos kewentenang upacara pabiakawonan pamrayascita ;

ឃ) ក្រុមសូត្រា ឃ្យុបសាវ ឃ្យុបសាវ ឃ្យុបសាវ ឃ្យុបសាវ សូត្រាគ្រូព្រាត្រាស្សមឃ្យុក  
ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ ឃ្យុបសាវ  
ឃ្យុបសាវ

la. Ngembas putra nenten kawentenang upakara pawidi widana, cuntakannya ngantos wenten sane mameras sang putra, tur sampun kawentenang upakara sakadi ring pawarah – warah agama Hindu.

២) សូត្រា ភេណិយាទិ ឃ្យុបសាវ ឃ្យុបសាវ ឃ្យុបសាវ

3). Cuntaka kelayu sekaran utawi kapademan :

ហ) ភេណិយាទិ ឃ្យុបសាវ :

ha. Kapendem cuntakania :

na. Suktaka/ma tika krama desa 3 rahina riwusan mendem utawi sesampun polih prayascita (mesapuh);

1. Cuntaka/sebel ka krama desa 3 rahina riwusan mendem utawi sesampun polih prayascita (mesapuh);

na. Kulawarganya sajeroning pakarangan ngantos manut dresta.

2. Kulawarganya sajeroning pakarangan ngantos manut dresta.

ka. Kaaben cuntakannya :

na. Kaaben cuntakannya :

na. Sang nyambut karya Pitra Yadnya cuntakania ngawit saking ngarancang karya rauh riwus yadnyanya (mapegat);

1. Sang nyambut karya Pitra Yadnya cuntakania ngawit saking ngarancang karya rauh riwus yadnyanya (mapegat);

na. Cuntaka desa/banjar ngawit ngadegang tetukon.

2. Cuntaka desa/banjar ngawit ngadegang tetukon.

3. Tan keneng cuntaka luire :

(4). Tan keneng cuntaka luire :

na. Sang sulinggih ;

ha. Sang sulinggih ;

ka. Pamangku kahyangan tiga rikala piodalan.

na. Pamangku kahyangan tiga rikala piodalan.

### PAWOS 41

### PAWOS 41

na. Atiwa – tiwa utawi pangabenan kamargiang madasar antuk sastra agama miwah dresta.

(1). Atiwa – tiwa utawi pangabenan kamargiang madasar antuk sastra agama miwah dresta.

ບາງບາວສິ 32  
PAWOS 42

ໜ້າ ບບເງມລາຕາຕາລາກຸສົນນິງ ບາງບາວສິ :

(1). Peputusan pangabenan wenten kalih pawos :

ໜ້າ ຕາຕາລາຄຸຍເລ ນິງກາ = ຕົກກສິ ບໍ່ເທ ຕາຕາລາສຽມສຽມກບູຍາ

ha. Ngaben ngamasa, luire : beras, arta brana siosan manut perarem ;

ສາ ຕາຕາລາລິສຸບສ ນິງກາ = ຍສຽມກບູຍາ

na. Ngaben nuasa luire : manut perarem ;

ສາ ຕາຕາລາດາສາລາເທິງ ສາລາດີ ບບເງມລາ ນິລາ ລາບິລິຍາ

ca. Ngaben dadakan, pateh sekadi patus lina kapendem.

ໜ້າ ບຕິຕາກສິ ກິສຸຍ ຕາຕາລາ ຕາຕິເອລາຍ ບາກຸຍາຕາລາບບລິ ດາຕາລາກຸບຍິລາລາ

(2). Pangingune ring Krama banjar ngawit makarya anut abot kalawaning dangan kawentenan karya.

ບາງບາວສິ 31

Palet 4

ບາງບາວສິ ພາດ 1

INDIK MANUSA YADNYA

ບາງບາວສິ 32

PAWOS 43

ໜ້າ ຍສຽມ ພາດ ບິຕິງ ບຸລິສ ບາງບສກ ບາງບສກ ດ່ຍລິ ສາບາກິບ ດາຕາລາ ຕາຕິເອລາ  
ສິ ບຕິງ ຍາລິ ສາຍ ຕາ ນລຸຍ ບິເອລາ ດາຕາລາ ຕາຕາລາ ນພູ ສາກສິ  
ບິສາສິ

(1). Manusa yadnya inggih punika upacara – upacara dharmaning kauripan manusa, ngawit saking patemoning kama bang lan kama petak sajeroning garba ngantos, kalayu sekaran riwekas.

ໜ້າ ບາງບສກ ສາດີ ກິ ບາຕິ ຍສຽມ ດາຕາລາ ສາດີ ກິ ງລ່າວ :

(2). Upacara kadi ring ajeng madudonan sakadi ring sor :

ហា មតីរុវងារព្រឹកវងារពន្លតាវិច័យបិទ្រតិព្រៀ

ha. Magedong – gedongan duk pengerempinian ibiang ;

តា ឃុក្រង់ រាវាវា មីនាណី

na. Duk sang rare medal ;

សា តិប្បុស្តុណី

ca. Kepus udel ;

រា រុវាវា រុវាវា

ra. Roras rahina ;

តា ព្រូត្រូត្រូ មហាតិ (៣២ រាហីនា)

ka. Tutug kambuhan ( 42 rahina ) ;

ឆា ទិវិច មតិហិតិ ( ៣ ត្រូវត្រូវតិ )

da. Tigang sasihin ( 3 bulan ) ;

ចា បិប្បុតិ / រុវាវា រុវាវា / រុវាវា រុវាវា ( ៤ ត្រូវត្រូវតិ )

ta. Pawetuan/oton/odalan ( 6 bulan ) ;

សា ព្រូត្រូត្រូ ពិរាវា រុវាវា រុវាវា បុរាវាតិ ពិរុវាវា រុវាវា រុវាវា

sa. Tutug kelih (ngeraja sewala sane wadon, ngembakin sane lanang) ;

ហា មតាតា / មតិសិ

wa. Matatah / mapandes ;

រា មិវិវា

la. Mawiwaha ;

មា មិវិវិ

ma. Mawinten.

ញា ហ្វូបសារហ្វូបសារ ហិវាស្ត្រេតិ តិវ្រា មត្រា ហ្វូបសារ មត្រា ហ្វូបសារ មិវា ហ្វូប

(3). Upacara – upacara inucap kamargiang nista, madia utama manu sastra agama miwah dresta.

បញ្ចេញ ១

Palet 5

ហិក្ខិតា គ្រូ យុត្តា

INDIK BHUTA YADNYA

បញ្ចេញ ៣១

PAWOS 44

៣១ គ្រូ យុត្តា ហិក្ខិតា ហ្វូស្តាហ្វូស្តា : គ្រូ គេហ ស្សា គេហគី ហេង  
គេហស្ត គេហស្ត គេហស្ត គេហស្ត :

(1). Bhuta Yadnya inggih punika upacara – upacara : byakala, caru, labaan aci lan pakelem  
mitwah sane siosan ;

៣២ ហ្វូស្តា ហ្វូស្តា ហិ គេហគី គេហគី គេហគី គេហគី

(2). Upacara pabyakala ring pertiwi, kahyangan lan bebhutan kawastanin macaru ;

៣៣ បញ្ចេញ គេហគី ហិ គេហគី គេហគី គេហគី គេហគី

(3). Pacaruan inucap ring ajeng nista, madia, utama manut wiguna kadi ring sor ;

ហា គេហគី

ha. Eka Sata ;

គា បញ្ចេញ គេហគី

na. Panca Sata ;

សា បញ្ចេញ គេហគី

ca. Panca Sanak ;

រា គេហគី

ra. Resi gana ;

គា បញ្ចេញ គេហគី

ka. Panca kelud ;

ដា គេហគី

da. Tawur.

៣៤ គេហគី គេហគី គេហគី គេហគី គេហគី គេហគី

(4). Sajawaning kadi ring ajeng kawentenang upacara :

ហា គេហគី គេហគី គេហគី គេហគី គេហគី គេហគី

- ha. Mabanten utawi jotan saiban wusan maratengan ;
- ka. ຍິສບຸງມບຸງກິສານບລໍ ບານິກິບຸກ
- na. Masapuh – sapuh rikala pacang wali ring pura.

ບາງບາງ 301  
PAWOS 45

ka. ກຳລັງລັບ ກິສານລິ ເື່ອຍມາ ກາບຣີລິ ສາສາມາ ການຮູ້ກິ ດາງບຸກ

ຍາສິບຸ ບລໍ ຍບຸບິລ ບານິກິບຸກ

- (1). Nangken ngawarsa rikalaning Tilem Kasanga kawentenang Caru Kasanga, kalanturang Ngarupuk, makacihna pacang mapag rahina Panyepian benjangne ;

ka. ບູບາ ບານິກິບຸກ ກາຍົງ ບາຊຸກຍາ ງາທາ

- (2). Bratha panyepian sane kamargiang antuk Krama Desa :

- ha. ບາຍເອີ ດີລິ : ບາຊຸກຍາ ບານິກິບຸກ
- ha. Amati geni : tan kengin maapi – api ;
- ka. ບາຍເອີ ລໍຍ : ບາຊຸກຍາ ຍາຍາ
- na. Amati karya : tan kengin nyambut karya ;
- sa. ບາຍເອີ ບູບາ ບານິກິບຸກ : ບາຊຸກຍາ ບານິກິບຸກ ຍາຍາ ງາທາ
- ca. Amati lelanguan : tan kengin maoneng – oneng masuara gora, lan sapanunggalannya ;
- da. ບາຍເອີ ບູບາ ບານິກິບຸກ : ບາຊຸກຍາ ບານິກິບຸກ ຍາຍາ ງາທາ
- da. Amati lelungan : tan kengin melelungan merika – meriki.

- ka. ບານິກິບຸກ ບານິກິບຸກ ບານິກິບຸກ (ບານິກິບຸກ)
- (3). Paberataan inucap kamargiang sakeng semeng ngantos ngedas lemah ;

ka. ພີ ຍາຍາ ບານິກິ ບານິກິ ບານິກິ ບານິກິ ບານິກິ ບານິກິ ບານິກິ / ງາຍາ ງາຍາ ງາຍາ ງາຍາ ງາຍາ ງາຍາ ງາຍາ (ບານິກິ ງາຍາ)

- (4). Sang mamurug kecaping ajeng keni pamidanda manut pararem ring banjar / tempek soang – soang kamargiang antuk patilik (Pacalang Desa) ;

- ໑) ກິບບູທິສກ໌ນິ (᠑᠓᠓᠓) ຍສສິບູ ບຕິຣິທສ ບັມ ບອຸທູບວິ  
 ງສວັ ບັມ ງທສ ສິ ສນິ ຕສ ວຍ (ພິ ທສິ) ແ
- (5). Riwus rahina Nyepi (benjangne) maka cihna pangawit Icaka Warsa patut soang – soang warga desa sami saling ngaksama (Dharma Santi).

ບູທູຍສູວິຕູ  
**PANCAMAS SARGAH**  
 ສຸກິເບູ ທສ ບູບວກສິ  
**SUKERTA TATA PAWONGAN**

ບູທູທິ ຕູ  
**Palet 1**  
 ທິສິສິ ບັບບູທູ  
**INDIK PAWIWAHAN**

ບູບວສິ ໔໔  
**PAWOS 46**

ຕູ ບັບບູທູທິ ທິສິສິ ບັບບູທູທິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ  
 ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ

- (1). Pawiwahan inggih punika patemoning purusa pradana, malarapan panunggalan kayun suka cita kaduluring upasaksi sakala – niskala ;

ຕູ ບັບບູທູທິ ທິສິສິ ທິສິສິ ທິສິສິ =

- (2). Pamargin pawiwahan luire :  
 ທູ ບັບບູທູທິ ທິສິສິ ທິສິສິ ທິສິສິ ທິສິສິ ທິສິສິ  
 ha. Pepadikan, kamanggalaning antuk pakrunan ;  
 ກູ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ  
 na. Ngarorod, merangkat riyin wawu kakrunayang ;  
 ສູ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ ທິສິສິ

ca. Nyeburin utawi nyentana nyeburin risampun kamanggala antuk upacara pamerasan.

ဣၢ ပိဏတူကျဲ ပသံ ဝပိပဟ ပဗျဇါး :

(3). Pidabdab sang pacang mawiwaha patut :

ဟၢ မယျန္တုက္ခိယမာဏိယာၢ

ha. Sampun manggeh daa - teruna ;

ခၢ မဏ္ဍိလိပဏာပိဏ (ဗန္ဓုပဏာမ)

na. Sangkaning pada lila ( tan kapaksa ) ;

မၢ နေဝဲကျဲ မွဏိပဏာပိဏ ပဏ္ဍိတကုဏ္ဍာမုကဗျာ

ca. Kamargiang sudi wadani prade pangambilan tios agama.

ဒၢ ပဝဲတိလဝပိပဟန္တု တက္ခိန္ဒြိယ-ဟန္တုပိဏာပိဏာမိဏိ မိဏိပိဏိ

(4). Pamargin pawiwahan mangda nganutin Undang - undang Perkawinan saking Sang Ngawewenang.

မၢမၢမိ ၁၈၁

PAWOS 47

ဣၢ ပပိပဟန္တုက နပဗျဇါး မဏာမိကိၣ်း :

(1). Pawiwahan sane kapatutang ring Desa sakadi ring sor :

ဟၢ မယျန္တုက္ခိယမာဏိယာၢ မဏ္ဍိလိပဏာပိဏ (ဗန္ဓုပဏာမ) ဟူပ  
မဏ္ဍိလိပဏာပိဏ မဏ္ဍိလိပဏာပိဏ မဏ္ဍိလိပဏာပိဏ မဏ္ဍိလိပဏာပိဏ

ha. Sampun kamargiang pakaian - kalan utawi pasakapan kasaksinin antuk tri upa saksi inggih punika manusa saksi, bhuta saksi lan desa saksi ;

ခၢ ပုဂ္ဂလိပဏာပိဏ မဏ္ဍိလိပဏာပိဏ မဏ္ဍိလိပဏာပိဏ မဏ္ဍိလိပဏာပိဏ

na. Prajuru patut mapakelingan utawi ngilikitayang pawiwahan.

ဣၢ ပပိပဟန္တုက နပဗျဇါး မဏာမိကိၣ်း မဏ္ဍိလိပဏာပိဏ

(2). Pawiwahan sane tan manut kadi ring ajeng sinanggeh tan pastika.



ບາ ກິກຍຸສຸລາຕາ ຕາບູຮູ້ລິ ບຸກຸສຸລາ/ບຸກຸສຸລາ ທຸກ ສາສິ ບຸກຸ  
ສິດສິ ຫຼາ (ສາສິ) ຈິກິ

ha. Reraman lanange ngawentenang pangelukuan/pajati antuk duta saksi paling kedik 2  
(kalih) diri.

ສາ ຕິກສາ ທາກຸສາ ທາກຸສາ ຕິກສາ ທາກຸສາ ທາກຸສາ ທາກຸສາ ທາກຸສາ ທາກຸສາ

na. Genah antene tan kengin ring pakubon sang lanang sadereng mabyakala.

໓ ສາສິກາວາສິ ບຸກຸສຸລາ/ບຸກຸສຸລາ ທາກຸສາ

(4). Sajeroning pakrunan / pangelukuan patut :

ບາ ສາຍຕູນ ສາສິ ກຍາກາ ບຸກຸສຸລາ ທາກຸສາ ທາກຸສາ ທາກຸສາ ທາກຸສາ ທາກຸສາ

ha. Kamanggala sakeng ramarena purusa antuk geng pangampura majeng ring  
ramarena wadone ;

ສາ ສາຍຕູນ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ

na. Kaigumang bawos indik – indik pakidih utawi pategayan arep ring pasewakan sang  
ngidih saha dewasa pakrabkambeyane wekas ;

ສາ ສາຍຕູນ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ

ca. Kacihnayang indik kapurusa utawi prade sentana rajeg kajejerang kapatutang  
ngidih anak lanang sane kabawos pawiwahan nyeburin, tur risampun sulur  
pamerasan kategepin kamanggehang sentana nyeburin ;

ກາ ບຸກຸສຸລາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ

ra. Prade tan terima pangelukuan pajati, tan katerima pakrunan kamargiang jantos ping  
tiga.

໑ ບຸກຸສຸລາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ ທາກຸສາ

(5). Pakrabkambean mapiteges upacara galang apadang (patut) mapikuren dwaning sampun  
manut sakadi dudonanyane manut sastra agama lan dresta.

ບັນທຶກ ຫຼ້າ  
Palet 2  
ບັນທຶກ ກາປຸກີ  
INDIK NYAPIAN

ບາບາລີ 3໙  
PAWOS 49

- ກຳ ບິບທາລຽມີເລ ລາບຽລິ ຍາທາບທຸກທາລຽມທຸກທຽກູ່ຍາບິ ລາບັດຍາລິ
- (1). Pawiwahan prasida kawusang malarapan antuk palas marabian utawi kapademan ;
- ຫຼ້າ ບຸສທຸບິລາບຸລິທາລຽລາລຽນບຸ ມິກູຕິນິກ ຍາບິເອັດີມຸບຸ ຍາລາດີ ທາບຸ ນລິ  
ທຽເອັດີ ບິສິ
- (2). Wusan mapikuren riantukan salah sinunggil lina mapiteges balu, makadi baju lanang utawi istri ;
- ຫຼ້າ ບທຸກທຽກູ່ຍາບິ ບຸລິລາ ສາກຸລິ ຍາບິເອັດີສາກ
- (3). Palas marabian inggih punika sangkaning mawiwit wicara ;
- 3 ມິ ທາຍເອທາທຸກທຽກູ່ຍາບິ ສຸກບາລາ ບທິນິລາເອັດີມິລິ ມິ ທຸຍາບາລີ  
(ບາລາທາລີ ລິເຕີນິ) ບສູ ທິລມຸບັດ ບິຍາທຸກສ ລິເຕີນິ ທຸຍາບາລີ ບສູ ບຸກ  
ກູ/ທຸກທຽກູ່ ທຸຍາບິ ທຸຍາບິ ທຸຍາບິ ທຸຍາບິ ທຸຍາບິ ທຸຍາບິ ທຸຍາບິ ທຸຍາບິ  
ຍາລຽມ
- (4). Sang ayat palas marabian patut atur supeksa pailikitan riyin ring sang rumawos (Pengadilan Negeri) wastu tinas apadang pamutuse kabawos nyapian, wawu prajuru/dulu nyiarang kawentenanya ring desa saha keni pamelin kulkul manut pararem utawi manut dresta.

ບາບາລີ ໑໐  
PAWOS 50

- ກຳ ທາຍ ສາກທຸກທຽກູ່ຍາລິ ທິ ທິ ທິ =
- (1). Tata cara palas marabian sakadi ring sor :
- ທາ ລາບຸບຸກຸ ບສາລິ ມິລາທິ ທຸຍາບິ ທຸຍາບິ ທຸຍາບິ
- ha. Nawur prabeya pasaksi sinalih tunggil sami matenga ;

- ka. *ບາງກສາຍາລາວນິງ ບາບາລາ*  
 na. Pagunakayan polih pahan pada ;
- ສາ. *ບາກສິນເປີ ທະທູນາກຽວນິງ ສາວນິງ ສາວນິງ-ສິນິງ ສາວນິງ ສາວນິງ*  
*ສາວນິງ ສາວນິງ ສາວນິງ ສາວນິງ*  
 ca. Pabekel, tadtadan soang – soang kakuasaan niri – niri, sakewanten indik warisan  
 kekuasaan antuk purusa ;
- ກາ. *ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ*  
 ra. Ngawuruhin miwah ngupajiwain pratisentana manut swadarmaning guru rupaka ;
- ສາ. *ສາວນິງ ບາບາລາ ບາບາລາ ບາບາລາ ບາບາລາ ບາບາລາ ບາບາລາ*  
 ka. Nawur pamidanda panumbas kulkul manut pararem utawi manut dresta ;
- ດາ. *ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ*  
 da. Ngelung jinah bolong manut lokika Prajuru / dulu utawi manut dresta ;
- ຮາ. *ຮາວນິງ ຮາວນິງ ຮາວນິງ ຮາວນິງ ຮາວນິງ ຮາວນິງ*  
 ta. Mapamit saking marajan sang lanang.
- ຕາ. *ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ ຕາງນິລິບຸງ* =  
 (2). Prade riwekas sang palas kacihna adung malih, patut :  
 ຮາ. *ຮາວນິງ ຮາວນິງ ຮາວນິງ ຮາວນິງ ຮາວນິງ ຮາວນິງ*  
 ha. Ngamargiang pawiwahan malih ;  
 ສາ. *ສາວນິງ ສາວນິງ ສາວນິງ ສາວນິງ ສາວນິງ ສາວນິງ*  
 na. Kadanda nikel saking palase.

ບາບາລາ ໑໕  
 PAWOS 51

- ກາ. *ສາວນິງ ສາວນິງ ສາວນິງ ສາວນິງ ສາວນິງ ສາວນິງ* =  
 (1). Sang balu kabinayang dados :  
 ຮາ. *ຮາວນິງ ຮາວນິງ ຮາວນິງ ຮາວນິງ ຮາວນິງ ຮາວນິງ*  
 ha. Balu luh wit sentana (sentana rajeg) miwah balu luh boya sentana ;  
 ສາ. *ສາວນິງ ສາວນິງ ສາວນິງ ສາວນິງ ສາວນິງ ສາວນິງ*  
*ສາວນິງ ສາວນິງ ສາວນິງ ສາວນິງ ສາວນິງ ສາວນິງ*

na. Balu muani kapurusa (wit sentana) miwah balu muani nyeburin (boya sentana).

၅၅။ မွဲးဗွဲးတိကံးဟိကွမပေတေါး ။

(2). Swadharmaning balu inucap patut :

ဟၢ။ ကပုဏ်းပဟိကွတေါးပဟေုဒဲးကျဲးပကဏာ/ဗဟိကွပေါး

ha. Ngamanggehang patibrata tan patut ngamargiang paradara/drati krama ;

ခၢ။ ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး

na. Nguwasayang waris gunakaya, tan dados ngadol, ngadeang, makidihang lan siosan punika, sajawaning kabebasan sakeng pianak utawi kulawarga pinih tampek sakeng rabine prade okane kantun alit – alit.

မၢ။ ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး

ca. Kengin ngidih sentana prade wenten kacumpuin antuk kulawarga sinanggeh kapurusa ;

ကၢ။ ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး

ra. Kawenangan mawiwaha malih, prade wenten kabebasan saking warga kapurusa.

၅၆။ ကံးဟိကွမပေတေါးဟိကွမပေတေါး ။

(3). Balu kaucap tan pageh sakadi ring sor :

ဟၢ။ ဗဟိကွပေါးပဟေုဒဲးကျဲးပကဏာ/ဗဟိကွပေါး

ha. Drati krama utawi paradara ;

ခၢ။ ပဟိကွပေါးပဟေုဒဲးကျဲးပကဏာ/ဗဟိကွပေါး

na. Matilar saking pakubon tan pasadok jantos 6 (enem) sasih ;

မၢ။ ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး  
ကွပမမဲးပဟိကွတေါးပဟေုဒဲးကျဲးပကဏာ/ဗဟိကွပေါး

ca. Lempas ring swadarma sewos – sewosan tan prasida ngasehin solah maprewerti marep ring pituduh kulawarga purusa.

បញ្ជី ៣

Palet 3

ហិក្ខិតា សិទ្ធិកា

INDIK SENTANA

ហុបោសិ ១២១

PAWOS 52

៣) សិទ្ធិការងារភ្នំគូលី ហុបោសិ សាក្សីសេសប្រទិសិទ្ធិកម្មិលហុបោសិ

(1). Sentana wenten kalih pawos, sane kaucap pratisentana miwah sentana peperasan ;

៣) ប្រទិសិទ្ធិកម្មិលហុបោសិ ហិក្ខិតា សិទ្ធិកា សាក្សីសេសប្រទិសិទ្ធិកម្មិលហុបោសិ

(2). Pratisentana inggih punika sentana sane metu saking pawiwahan kapatut ;

៣) ប្រាថ្នា បទិសេសប្រទិសិទ្ធិកម្មិលហុបោសិ ហិក្ខិតា សិទ្ធិកា ហិក្ខិតា សិទ្ធិកា ហិក្ខិតា សិទ្ធិកា សាក្សីសេសប្រទិសិទ្ធិកម្មិលហុបោសិ

(3). Prade pawiwahan tan ngawetuang kengin ngidih sentana antuk upasaksi sakala - niskala sane kawastanin sentana peperasan ;

៣) ប្រាថ្នា បទិសេសប្រទិសិទ្ធិកម្មិលហុបោសិ ហិក្ខិតា សិទ្ធិកា ហិក្ខិតា សិទ្ធិកា ហិក្ខិតា សិទ្ធិកា ហិក្ខិតា សិទ្ធិកា ហិក្ខិតា សិទ្ធិកា ហិក្ខិតា សិទ្ធិកា

(4). Prade pawiwahan tan kapatut ngawetuang sentana, mangda tan kantur kawastanin bebinjat utawi astr, patut kamanggal antuk panyangaskara ;

៤) សិទ្ធិការងារភ្នំគូលី ហុបោសិ ប្រទិសិទ្ធិកម្មិលហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ

(5). Sentana rajeg inggih punika, pratisentana wadon (prade) sane kamanggehang lanang (purusa) tur risampun ngalaksanayang pawiwahan, nyeburin ;

៤) សិទ្ធិការងារភ្នំគូលី ហុបោសិ ប្រទិសិទ្ធិកម្មិលហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ

(6). Sang sane kaarsayang sentana rajeg inucap wiwit (5) inggih punika :

ហ) ប្រទិសិទ្ធិកម្មិលហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ

ha. Pratisentana wadon tunggal utawi salah sinunggil pratisentana wadon yaning makasami pratisentana wadon ;

គ) សិទ្ធិការងារភ្នំគូលី ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ ហុបោសិ



31. *Purung utawi Dulu desa digelis mawosin saha ngicenin pamutus nepek ring catur dresta miwah pararem ;*
4. Prajuru utawi Dulu desa digelis mawosin saha ngicenin pamutus nepek ring catur dresta miwah pararem ;
31. *Purung utawi Dulu desa digelis mawosin saha ngicenin pamutus nepek ring catur dresta miwah pararem ;*
5. Prade sulur peperasan tan manut ring kecaping ajeng, Prajuru utawi Dulu desa wenang, ngandeg sang pacang makarya, saha ngicenin pamutus, mangda kapuputang riyin behawosan sulur utawi wicaranya.

**ບາງບາງ 54  
PAWOS 54**

31. *ບາງບາງ 54 ພາວອສ 54 ກິມາຍາ ລາສິນາ ວິສາຍາ ລາສິນາ ວິສາຍາ* =
- (1). Peperasan sane kaptut ring desa risampun makacihna :
- a. *ບາງ ບິດິ ບິດາ ບາງບາງ*
  - ha. Widhi widana pamerasan ;
  - ka. *ລາສາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ*
  - na. Kasaksinin antuk prajuru desa sane makelingang utawi ngilikitayang ;
  - sa. *ລາສິນາ ລາສິນາ ລາສິນາ ລາສິນາ*
  - ca. Kasiarang ring wewidangan desane.
31. *ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ* =
- (2). Sane kaptut peras angge sentana kadi ring sor :
- a. *ລາສິນາ ລາສິນາ ລາສິນາ*
  - ha. Jadma maagama Hindu ;
  - ka. *ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ ລາສິນາ* =
  - na. Kulawarga saking purusa, prade tan wenten kengin saking wadon yaning taler tan wenten wawu kengin sakama – kama (sakita kayun) ;



ហា សំពត់បំណែង

ha. Sang ugawarisang ;

គា គត្យក្រុម (ហត្ថិបតិសិ)។

na. Katurunan (ahli waris) ;

សា ហេតុប្រាកដ តែងតែគតិ (ហេតុ-ហេតុគតិ) ធនសិប្បបតិសិ។

ca. Arta berana, tetegenan (ayah -- ayah) makacihna warisan.

### ហុហាសិ ១៤

### Pawos 56

៣) ហត្ថិបតិសិ :

(1). Ahli waris luire :

ហា ប្រតិសិទ្ធិបុរស

ha. Pratisentana purusa ;

គា ប្រតិសិទ្ធិ (សិទ្ធិភារតិ)។

na. Pratisentana (sentana rajeg) ;

សា សិទ្ធិបបរិកសន្តតិ / ហុហាសិ

ca. Sentana peperasan lanang / wadon ;

៣) ប្រាដេតន វេនតេន សាកាដិ រីង អ៊េង កង សីនងេហ ហត្ថិបតិសិ :

(2). Prade tan wenten sakadi ring ajeng, kang sinanggeh ahli waris :

ហា ច្បាប់បុរសបីសុប្បត្តិ ធនសិប្បបតិសិ បុរស ធនសិប្បបតិសិ ធនសិប្បបតិសិ

ha. Turunan purusa pernah ngunggahang makadi rerama lanang, pekak salantumya, rerama misan, mindon ;

គា ច្បាប់បុរសបីសុប្បត្តិ ធនសិប្បបតិសិ ធនសិប្បបតិសិ ធនសិប្បបតិសិ ធនសិប្បបតិសិ

na. Turunan purusa pernah kasamping makadi kaponakan, kaponakan dimisan miwah kaponakan dimindon.

៣) ស្វាដារម៉ាង ហត្ថិបតិសិ :

(3). Swadarmaning ahli waris patut :

ဟၢ နိကိယမဟၢ ဂျဝမယံ ဖိတေညကမဟၢ နိဂဟကကျၢ ငဆးမိ ကိပုၤယာသကွၢ  
 ဣၣ်/ဃကတခါ၊ ပုၤက၊ မဟၢ ပဂျဝနကကျၢ ဝိပဉ်ဟမၢ ဝဟမဟၢ ဝဟမိၤ

ha. Nerima saha nguwasayang tetamian pahana kaluhurannya, makadi ngarempo  
 sanggahi/marajan, Pura, saha pangupakaryannya miwah ayah - ayahan pawaris ;

ခၢ ကၢကလဲ ဝဟမိၤယာ ငကတုၤက ဟ့ၢပမကဟ့ၢပမက ပိၤဗြ ယုၤက

na. Ngabenang pawaris saha ngalanturang upacara - upacara pitra yadnya ;

မၢ ကဟ့ၢကိၤကွဲး ဟ့ၢကွဲး ဝဟမိၤယာ ငကတုၤက

ca. Naurin hutang - hutang pawaris manut pangelokika.

### ဟၢဝါမိ ၅၇

### PAWOS 57

ကၢ ကိမယၢ နကတုၤက ဝဟမိၤ ယုၤက ကွဲးဟ့ၢကွဲး ဝဟမိၤ နကတုၤက ဝဟမိၤ  
 ဂကၢမိၤ

(1). Risampun kalaksanayang Pitra Yadnya lan hutang - hutang pawaris buntas katawur,  
 wawu warisan dados kepah.

ခၢ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ  
 ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ

(2). Para ahli waris sami polih pahana sangkaning pagunakaya, sajawaning karang / tegal  
 ayahana desa, kaemong antuk ahli waris kang sinanggah krama ngarep.

မၢ မိၤကလိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ

(3). Sinalih tunggil ahli waris kengin tan polih pahana prade :

ဟၢ နိကဲ နိကဲ နိကဲ နိကဲ နိကဲ နိကဲ နိကဲ နိကဲ

ha. Nilar kawitan lan sasananing agama Hindu

ခၢ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ

na. Alpaka guru rupaka

မၢ မိၤကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ  
 ကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ ကလိၤ

ca. Sentana rajeg kesah mawiwaha utawi pratisentana nyeburin soang - soang kabawos  
 ningal kadaton.

မၢ ကကၢဝ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ ဝဟမိၤ

(4). Boya ahli waris, kengin muponin hasil anut dudonan, luire :

ບາ ສີ່ສູນລູນ ສານຍິ ທຸງ ງາສາມ ວິບິບ ບາ

ha. Sentana luh, salami durung kesah mawiwaha.

ລາ ຕາບູນຸງ ປູນິສູນິ ຕ້າຕຸງນິລີ ( ງາລາບໍ່ ງາລາບໍ່ ງາຕາວ ພິສູນິລີ )

na. Balu luh wiadin muani nyeburin ( soang – soang boya sentana )

ອາ ບຸບນິ ງາສຸຕິ ສູນິບິ ງາສານ ຍາບຸນິບິ ລາສາ ຄິບ ຂາສາ ທະບູນິລີ / ຕ້າລິນິ ຍາສາ  
ສິບຸງ ບາບຸງ ບາ ທິບຸງ ງາບາສາ ສາສາ ຍິບິບ ບາ

(5). Pawaris kengin maweweh rikala maurip pinaka jiwa dana, tadtadan / bekel, makacihna paweweh tetep ring oka sane kesah mawiwaha.

ບາບາວສິ ໑໖  
Pawos 58

ຕາ ປູນາ ສາຕິ ງາກາລິ ບາສຸນບໍ່ ທາສຸຕິ ສູນິ ບນິສຸຕາສິ ທາສິນິ ບາຍາ ະ

(1). Prade sajeroning pakulawargan wenten ahli waris langkungan ring adiri patut :

ບາ ສາບາສູນິ ບນິຕາຍິສິ ສາ ບາສຸນິສິສຸບາ

ha. Kawentenang paigum indik pahan waris inucap ;

ລາ ພສຸສຸບິສຸ ສາ ທາສາ ທາຍິບໍ່ ນິປຸງ ທາບຸ-ທາບຸ

na. Yan tan prasida katunasang tatimbang ring Prajuru, Dulu – dulu ;

ສາ ປູນາ ທາຍິ ທາສຸຕິສຸ ທາຍິ ທາຍິບສຸຕາ ບາຍາ ທາຍິ ທາຍິບາ ທາຍິ ທາຍິ  
ງາສາ ທາຍິ ທາຍິສຸຍາຍິ ງາສາຕິສຸ ທາຍິ ທາຍິ ທາຍິບາວສິ ( ບາຍິນສິ  
ຕິນິ )

ca. Prade taler tan wenten cumpu ring tetepas Prajuru, patut kadauhang ring krama desa. Yening taler tan kacumpuin, kengin katunasang ring Sang rumawos (Pengadilan Negeri).

ຕາ ປູນາ ສາຕິ ທາຍິສຸບຸບາ ທາຍິ ທາຍິສຸຕາ / ທາຍິ ທາຍິສິ ທາຍິ ະ

(2). Prade karang inucap kaputungan, patut Prajuru/Para Dulu nibakang ring :

ບາ ສິສິສິ ທາຍິ ທາຍິສຸຕາ ທາຍິບາວສິ ໑໐

ha. Sang sinanggeh ahli waris manut pawos 56 ;

ລາ ສິ ທາຍິສຸຕາ ທາຍິສຸຕາ ທາຍິບາວສິ ໑໓

na. sang kengin anggen sentana manut pawos 54 ;

sa. *ប្រាហ៍ ចេញ ចេញ ត្រូវ គ្រប់ យូរ ក៏ បត់ បង្គំ ចេញ ចេញ ក៏ កើត ចេញ គង់ ក៏ ដំ រួច  
រូបាសិ (ប្រាហ៍ ចេញ ចេញ ក៏)*

ca. Prade taler tan wenten cumpu ring panepas kerta Desa, kengin katunasang ring sang  
Rumawos (Pengadilan Negeri).

ca. *ប្រាហ៍ ចេញ ត្រូវ គ្រប់ យូរ ក៏ បត់ បង្គំ ចេញ ចេញ ក៏ កើត ចេញ គង់ ក៏ ដំ រួច  
គ្រប់ រូបាសិ ក៏*

(3). Prade jantos karang ayahan kapah utawi kasepih, patut soang – soang nedunin makrama  
desa ngarep.

*សាទ្រាស្រា*  
**SADTHAS SARGAH**  
*ចំណា លក្ខណ៍ ខ្ពង់*

**WICARA LAN PAMIDANDA**

*បញ្ចេញ ក៏*

**Palet 1**

*ហិរ្យវិទ្យា*

**INDIK WICARA**

*ប្រាហ៍ ១៧*

**PAWOS 59**

ca. *ស្រា បត់ ចេញ ចេញ ត្រូវ គ្រប់ យូរ ក៏ បត់ បង្គំ ចេញ ចេញ ក៏ កើត ចេញ គង់ ក៏ ដំ រួច  
ដំ ចេញ ចេញ ក៏*

(1). Sane wenang mawosin makadi mutusang wicara ring desa inggih punika Prajuru Desa  
sinanggeh kerta desa :

sa. *គំរូ គ្រប់ យូរ ក៏ បត់ បង្គំ ចេញ ចេញ ក៏ កើត ចេញ គង់ ក៏ ដំ រួច*

ha. Kelihan Banjar, pradene sang mawicara sane patunggilan banjar ;



၉၁ ပင်ပာပတုတပူဇ်ကကွဲခဲ ပိဝဲ ပတုတပကပဗ္ဗိပုဗာ (မတဝါ ပိခိတ  
 ကုဗ္ဗိ) ဝိပရတကုကွဲပဗ္ဗိမတုံပုဗာ။

(3). Panepase patut pastika nyantenang iwang patut malarapan Tri Pramana (saksi, likita, bukti) miwah tan maren nepek ring Catur Dresta.

ပဗ္ဗတိ ပု

Palet 2

ပါဠိကပိမာညာ

INDIK PAMIDANDA

ပာပာမိ ၁၉၅

PAWOS 61

၉၁ ၵာဏ ဟူတပိ ကဗ္ဗာ ပိခဲ နိပခဲ ပပိမာညာ ပိဝဲက ဟူတပိ ကဗ္ဗာ မာန မိမိပါ

(1). Desa utawi banjar wenang niwakang pamidanda ring warga desa utawi banjar sane sisip ;

၉၁ ပခိပဗ္ဗိကမ္မပဲကျဲၵာပာပိၵ်း ကာညာ ဟူတပိ နိပျာဗ္ဗာ

(2). Paniwak inucap kamargiang olih bandesa utawi Klian Banjar ;

၉၁ ကမကပိမာညာ ပျိၵာ :

(3). Bacakan pamidanda luire :

ဟာ ဟမဟလကုကုခိမိပခါ

ha. Ayahan panukun kasisipan ;

နာ ညာ ဟဲ (ၵာပာမာ ညာ မဟ ပခိခိပျိခိပျိကုခါ)

na. Danda arta (dosa, danda saha panikel - nikelnya miwah panikel - nikel urunan ) ;

မာ ကကပာကါ

ca. Rerampagan ;

ကာ နာပိပခါ

ra. Kasepekang ;

နာ ကပွခိပျာဗ္ဗိပိပိကုၵာ

ka. Kawusang makrama ka:waliang pipilnyane ;

သာ ပိကကုမာ

da. Panyanggaskara.

3) *បដិបត្តិ សុភម ភាសិតិ បច្ចេកវិទ្យា ដំណើរ បច្ចេកវិទ្យា ភាសិតិ បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា*  
*ហិ ភាសិតិ បច្ចេកវិទ្យា*

(4). Pamidanda sane katiwakang patut masor singgih manut ring kasisipane utamannya ngamanggehang kasudamalan Desa ;

4) *ទិវា ហ្វូង រាជ ក្រុង បដិបត្តិ ពាក្យ ហាង ហាង ហាង ហាង ហាង ហាង ហាង ហាង*

(5). Jinah utawi raja brana pamidanda, ngaranjing dados druwe desa utawi Banjar.

**បទដ្ឋាន ៤៣**  
**PAWOS 62**

ក) *គ្រា សុភម ភាសិតិ ហិ ទិវា ហ្វូង រាជ ក្រុង បដិបត្តិ ពាក្យ ហាង ហាង ហាង ហាង ហាង ហាង ហាង ហាង*  
(1). Krama sane langkung ring tigang paruman ngalantur tan nawur urunan miwah dedendan wenang karampag ;

ក) *រាម បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា*  
(2). Rerampagan ngangge tata cara kadi ring sor :

ហ) *ភាសិតិ បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា*  
ហិ ទិវា ហ្វូង រាជ ក្រុង

ha. Kalaksanayang antuk prajuru kasarengin antuk Krama Desane saakehnyane tigang diri maka saksi ;

គ) *ដំ ពាក្យ ភាសិតិ ហិ ទិវា ហ្វូង រាជ ក្រុង បដិបត្តិ ពាក្យ ហាង ហាង ហាង ហាង ហាង ហាង ហាង ហាង*  
បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា

na. sang ngarampang saking darsana ngambil barang utawi nyawenin tanem tuwuh, akehnya manut ring hutang sang karampag ;

ឃ) *បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា*  
បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា

ca. Prajuru miteketang mangda barang - barang sane karampag digelis katebus, masenger awuku ring rahina pacang kaadol ;

ក) *បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា*  
បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា បច្ចេកវិទ្យា

- ra. Tan ngeninin saluwir barang sane patut inggilang manut agama miwah mademang pangupa jiwa sang karampag.

ບາບວາລີ ໒໘  
Pawos 63

໐໑ ປຸກຂາລີ ບລີ ສາກຍາລູກບາກ (ຕານຕີລີ) ບວ່າດີ ລິບຸງສາບຸບຸຍ ສາຍາລຸກສາຍາລຸກ  
ບຸຍາຍາລຸກ ບິລີ ສາຍາລຸກ

- (1). Prade sang pacang karampag ngawara (ngalangin) pamargi inucap mawastu sampun tan nganutin awig – awig desa, wenang kasepekang ;

໐໒ ສາຍາລຸກ ມາລຸກສາຍາລຸກ ຕານຕີລີ ສາຍາລຸກ ທີ່ ບາດີ ມາລຸກສາຍາລຸກ ບລີ ບລີ  
ບິກຸສາລາຍາລຸກ ສາຍາລຸກ ມາລຸກສາຍາລຸກ ບິກຸສາ ກລ (ສາຍາລຸກ ມາລຸກ)

- (2). Samalih yan purun taler ngalangin paridabdab kadi ring ajeng makudang – kudang pasangkepan kaicen patinget tan wenten pamargi sajawaning kawaliang pipilnyane (kawusang makrama) ;

໐໓ ບຍິລາລຸກ ບິກຸສາຍາລຸກ ບາດີ ມາລຸກ ບຸຍາຍາລຸກ ສາຍາລຸກສາຍາລຸກ =

- (3). Pamidanda inucap ring ajeng mawasta puput risampun sang kekeninin :

໐໑ ສາຍາລຸກ ບາຍາລຸກ ທີ່ ສາຍາລຸກ ທີ່ ທີ່ ທີ່ ທີ່ ທີ່ ທີ່ ທີ່ ທີ່ ທີ່ ທີ່  
(ບາຍາລຸກ) ບິລີ ສາຍາລຸກ

໐໒ Nunas geng pangampura ring krama desa utawi banjar riantukan piwal pasubaya (pararem) pecak ;

໐໓ ສາຍາລຸກ ບາຍາລຸກ ທີ່ ສາຍາລຸກ ທີ່ ທີ່ ທີ່ ທີ່ ທີ່ ທີ່ ທີ່ ທີ່ ທີ່

- na. Nawur pangargan panguwak pasubaya duk pacang karampag kadulurin prayascita.

ສປປ ສຽງຂວາງ  
SAPTHAMAS SARGAH  
ກູບຸ ກູບູນິ ທາມິດູບິຕິ  
NGUWAH - NGUWUHING AWIG - AWIG

ບາບາສິ ໒໓

PAWOS 64

- ກ. ກູບຸກູບູນິທູບິດູບິດູທາ ປູນິສິ ຫຸຍັດູ ທາຊູສາມາຍາຂຸຕາ
- (1). Nguwah - nguwhin Awig - awig Desa puniki kamargiang antuk paruman Desa ;
- ກູ. ບາຍາຕິສຸສປຸຕ ຫາສາມິກຸສຸສາສິສຸສິ ຍາຂາຕາ ທາຊາຍຸຍຸສຸສິຍາສາມິ ທາຊູ  
ສາຍາຍາ ມິສຸຕູຍິທດິສຸນິສິຕາສິ
- (2). Paruman iucap mangda kadasarin antuk pakarsan krama desa adat yadiastun kamedalang antuk prajuru sinunggal wiadin sinarengan.

ບາບາສິ ໒໔

PAWOS 65

- ກ. ສາລີພູນິກິ ສາລາ ກູບູນິສິ ສາຊາກຸຕ ບາຍາຍາຍາ ທິ ສາຕິ ທາມິດູບິຕາປູນິສິ
- (1). Sakaluwiring sane wenten saderengnya patut kaanutang ring sadaging Awig - awig puniki;
- ກູ. ສາສາຍິກິ ສາລາ ຊາຍາ ສິຕາບາສາຍາກາສິ ທາມິດູບິຕິ ປູນິສິ ບາຍາຍາຍາຍາ  
ຍາຍາຍາ ສາ ສາລາ ສາຍາຍາຍາ ຍາຍາຕິ ສາຍາຍາຍາຍາຍາຍາຍາຍາຍາຍາຍາ
- (2). Sakaluiring sane durung kabawos sajeroning Awig - awig puniki patut kamargiang manut tata cara sane sampun ketah mamargi kadulurin antuk pararem - pararem.

ឧបាយសម្បទាការ  
**ASTHAMAS SARGAH**  
 សម្បទា  
**SAMAPTA**

ហុកហោធិ ៤៤  
**PAWOS 66**

កា ឧបិក្ខុមិក្ខុនិសិ ភាស្តុក្ខុមិក្ខុមិក្ខុតេ បក្សយគិ ក្ស្យ្យុនកិគិ

(1). Awig – awig puniki kawastanin awig – awig Desa Pakraman Guliang Kangin ;

ក្លា ឧបិក្ខុមិក្ខុនិសិ ភាស្តុក្ខុ កមិក្ខុមិក្ខុមិក្ខុមិ ភាស្តុមិក្ខុ

(2). Awig – awig puniki kamargiang ngawit kaingkupin utawi kararemin.

ហុកហោធិ ៤៥  
**PAWOS 67**

កា ឧបិក្ខុមិក្ខុនិសិ ភាស្តុក្ខុមិក្ខុ ហុកហោធិ ភាស្តុក្ខុមិក្ខុ ហុកហោធិ ភាស្តុក្ខុមិក្ខុ

បិក្ខុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ

ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ ភាស្តុក្ខុមិក្ខុ

(1). Awig – awig puniki kasungkemin ring paruman duk rahina Redite, wuku Warigadian. pinanggal pang 13, Sasih Keenem, Icaka Warsa 1925, tanggal 21 Desember 2003 Maschi ring Pura Panataran Agung Dalem Dimade Guliang Kangin.

សំណើបញ្ជូនសំណើ  
Sang ngalingga tanganin

កេរ្តិ៍សិរី  
Kelian Dinas

ក្រុមប្រឹក្សាភិបាល  
Guliang Kangin



ក្រុមប្រឹក្សាភិបាល  
Bendesa Pakraman

ក្រុមប្រឹក្សាភិបាល  
Guliang Kangin



សមាជិក  
Camat Bangli



Mengetahui dan telah dicatatkan

Tanggal : 8 APRIL 2005  
Reg. Nomor : 01 TH 2005

Bupati Bangli

Murdhaning Pamikukuh



ANOM ARNAWA, S.Sos. MM